

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್

|| ನಾಚ್ಚಿಯಾರ್ ತಿರುಮೋಳಿ ||

*This document\* has been prepared by*

**Sunder Kidambi**

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness śrīmad āṇḍavan of śrīraṅgam**

---

\*This was typeset using skt, L<sup>A</sup>T<sub>E</sub>X, Itrans, and the **Baraha** font. Our sincere thanks to **Dr. Desikan Parthasarathy** of Bangalore for proofreading and suggesting changes to improve the presentation of this document.



## ಪೊರುಳ್ ಅಡಕ್ಕಂ

* ನಾಚ್ಚಿಯಾರ್ ತಿರುಮೋಱಿ ತ್ತನಿಯನ್ಗಳ್	5
1 ತೈಯೊರು ತಿಂಗಳ್	7
2 ನಾಮಮಾಯಿರಂ	11
3 ಕೋಱಿಯಱೈಪ್ಪದರ್	15
4 ತೆಳ್ಳಿಯಾರ್ ಪಲರ್	19
5 ಮನ್ನು ಪೆರುಮ್ಮುಗಳ್	23
6 ವಾರಣಮಾಯಿರಂ	27
7 ಕರುಪ್ಪೂರಂ ನಾಱುವೋ	31
8 ವಿಣ್ಣೇಲ ಮೇಲಾಪ್ಪು	33
9 ಶಿಂದುರ ಚ್ಚೆವೊಡಿ	35
10 ಕಾಕ್ಕೋಡಲ್ ಪೂಕ್ಕಾಳ್	37
11 ತಾಮುಗಕ್ಕುಂ	39
12 ಮಱ್ಪೆರುಂದೀರ್	41
13 ಕಣ್ಣನೆನ್ನುಂ	45
14 ಪಟ್ಟಿ ಮೇಯ್ಂದು	49



ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

# || ನಾಚ್ಚಿಯಾರ್ ತಿರುಮೋಱಿ ತ್ತನಿಯನ್ಗಳ್ ||

ತಿರುಕ್ಕಣ್ಣಮಂಗೈಯಾಂಡಾನ್ ಅರುಳಿಚ್ಚೆಯ್

ಅಲ್ಲಿನಾಳ್ ತಾಮರೈಮೇಲ್ ಆರಣಂಗಿನ್ ಇನ್ ತುಣೈವಿ \*  
ಮಲ್ಲಿನಾಡಾಂಡ ಮಡಮಯಿಲ್ ಮೆಲ್ಲಿಯಲಾಳ್ \*  
ಆಯರ್ ಕುಲವೇಂದನ್ ಆಗತ್ತಾಳ್ \* ತೇ ಪುದುವೈ  
ವೇಯರ್ ಪಯಂದ ವಿಳಕ್ಕು

ಕೋಲ ಚ್ಚುರಿಶಂಗೈ ಮಾಯನ್ ಶೆವ್ ವಾಯಿನ್ ಗುಣಮ್ಬಿನವುಂ  
ಶೀಲ ತ್ತನಳ್ ತೇ ತಿರುಮಲ್ಲಿ ನಾಡಿ ಶೆಱುಂಕುಱಿಲ್ ಮೇಲ್  
ಮಾಲೈ ತ್ತೊಡೈದೇ ಅರಂಗರುಕ್ಕೇಯುಂ ಮದಿಪ್ಪುಡೈಯ  
ಶೋಲೈ ಕ್ಕಿಳಿ ಅವಳ್ ತೂಯನಱ್ ಪಾದಂ ತುಣೈನಮಕ್ಕೇ

|| ಆಂಡಾಳ್ ತಿರುವಡಿಗಳೇ ಶರಣಂ ||

---

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱಿ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ಱ್ಱಿ is pronounced somewhere between ಱ್ರಿ and ಱ್ಱಿ. It is, however, colloquially acceptable to pronounce the clusters ಱ್ಱಿ and ಱ್ಱಿ as ಱ್ರಿ and ಱ್ರಿ, respectively.



ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ತೈಯೋರು ತಿಂಗಳ್ ॥

“ಕಣ್ಣಣೈ ಇಣಕ್ಕು” ಎನ ಕ್ಕಾಮನೈ ತೊಱುದಲ್

‡ತೈಯೋರು ತಿಂಗಳುಂ ತರೈ ವಿಳಕ್ಕಿ\*

ತ್ತಣ್ ಮಂಡಲಂ ಇಟ್ಟು ಮಾಶಿ ಮುನ್ನಾಳ್ \*  
ಐಯ ನುಣ್ ಮಣಲ್ ಕೊಂಡು ತೆರು ಅಣೆಂದು \*

ಅಱಗಿನುಕ್ಕಲಂಗರಿತ್ತನಂಗದೇವಾ ! \*  
ಉಯ್ಯವುಂ ಆಂಗೊಲೋ ಎನ್ನು ಶೋಲ್ಲಿ \*  
ಉನ್ನೈಯುಂ ಉಮ್ಮಿಯೈಯುಂ ತೊಱುದೇ \*  
ವೆಯ್ಯದೋರ್ ತಱಲ್ ಉಮಿಱ್ ಶಕ್ಕರ ಕೈಲ \*  
ವೇಂಗಡವಱ್ಕಿನ್ನೈ ವಿದಿಕ್ಕಿಱ್ಱಿಯೇ (೧)

ವೆಳ್ಳೈ ನುಣ್ ಮಣಲ್ ಕೊಂಡು ತೆರು ಅಣೆಂದು \*  
ವೆಳ್ಳರೈ ಪ್ಪದ್ ಮುನ್ನಂ ತುಱೈ ಪಡೆಂದು \*  
ಮುಳ್ಳುಂ ಇಲ್ಲಾ ಚ್ಚುಳ್ಳಿ ಎರಿ ಮಡುತ್ತ \*  
ಮುಯನ್ನುನ್ನೈ ನೋಱ್ಕಿನ್ನೇ ಕಾಮದೇವಾ \*  
ಕಳ್ ಅವಿಱ್ ಪೂಂಗಣೈ ತೊಡುತ್ತಕ್ಕೊಂಡು \*  
ಕಡಲ್ ವಣ್ಣ ಎನ್ನದೋರ್ ಪೇರ್ ಎಱುದಿ \*  
ಪುಳ್ಳಿನೈ ವಾಯ್ ಪಿಳಂದಾ ಎನ್ನದೋರ್ \*  
ಇಲಕ್ಕಿನಿಲ್ ಪುಗ ಎನ್ನೈ ಎಯ್ಕಿಱ್ಱಿಯೇ (೨)

ಮತ್ತ ನ್ ನಱು ಮಲರ್ ಮುರುಕ್ಕ ಮಲರ್  
ಕೊಂಡು \* ಮುಪ್ಪೋದುಂ ಉನ್ನಡಿ ವಣಂಗಿ \*

---

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ರ and ನ್ಱ, respectively.

ತತ್ತುವಂ ಇಲಿ ಎನ್ನು ನೆಂಜಿರಿಂದು \*  
 ವಾಶಗತ್ತಳಿತ್ತುನ್ನೈ ವೈದಿಡಾವೇ \*  
 ಕೊತ್ತಲರ್ ಪೂಂಗಣೈ ತೊಡುತ್ತಕ್ಕೊಂಡು \*  
 ಕೋವಿಂದ್ ಎನ್ನದೋರ್ ಪೇರ್ ಎಯಿದಿ \*  
 ವಿತ್ತರ್ಗ ವೇಂಗಡ ವಾಣ್ ಎನ್ನುಂ \*  
 ವಿಳಕ್ಕಿನಿಲ್ ಪುಗ ಎನ್ನೈ ವಿದಿಕ್ಕಿಱ್ಱಿಯೇ (ಒ)

ಶುವರಿಲ್ ಪುರಾಣ ! ನಿನ್ ಪೇರ್ ಎಯಿದಿ \*  
 ಚ್ಚುಱವ ನಱ್ ಕೊಡಿಕ್ಕಳುಂ ತುರಂಗಂಗಳುಂ \*  
 ಕವರಿ ಪ್ಪಿಣಾಕ್ಕಳುಂ ಕರುಪ್ಪು ವಿಲ್ಲುಂ \*  
 ಕಾಟ್ಟಿ ತ್ತಂದೇನ್ ಕಂಡಾಯ್ ಕಾಮದೇವಾ \*  
 ಅವರೈ ಪ್ಪಿರಾಯಂ ತೊಡಂಗಿ \* ಎನ್ನುಂ  
 ಆದರಿತ್ತೈಱುಂದ ಎನ್ ತಡ ಮುಲೈಗಳ್ \*  
 ತುವರೈ ಪ್ಪಿರಾನುಕ್ಕೇ ಶಂಗಱ್ಱಿತ್ತು \*  
 ತೊಱುದು ವೈತ್ತೇನ್ ಒಲೈ ವಿದಿಕ್ಕಿಱ್ಱಿಯೇ (ಊ)

ವಾನಿಡೈ ವಾಯುಂ ಅವ್ವಾನವರ್ಕ್ಕು \*  
 ಮಱೈಯವರ್ ವೇಳ್ವಿಯಿಲ್ ವಗುತ್ತ ಅವಿ \*  
 ಕಾನಿಡೈ ತ್ತಿರಿವದೋರ್ ನರಿ ಪುಗುಂದು \*  
 ಕಡಪ್ಪದುಂ ಮೋಪ್ಪದುಂ ಶೆಯ್ವದೊಪ್ಪ \*  
 ಊನಿಡೈ ಆಳಿ ಶಂಗುತ್ತಮರ್ಕ್ಕೆನ್ನು \*  
 ಉನ್ನಿತ್ತೈಱುಂದ ಎನ್ ತಡ ಮುಲೈಗಳ್ \*  
 ಮಾನಿಡವರ್ಕ್ಕೆನ್ನು ಪೇಚ್ಚು ಪ್ಪಡಿಲ್ \*  
 ವಾಯಿಗಿಲ್ಲೇನ್ ಕಂಡಾಯ್ ಮನ್ನದನೇ ! (ಋ)

ಉರು ಉಡೈಯಾರ್ ಇಳೈಯಾರ್ಗಳ್ ನಲ್ಲಾರ್ \*  
 ಓತ್ತು ವಲ್ಲಾರ್ಗಳೈ ಕೊಂಡು \* ವೈಗಲ್  
 ತೆರುವಿಡೈ ಎದಿರ್ ಕೊಂಡು \* ಪಂಗುನಿ ನಾಳ್  
 ತಿರುಂದವೇ ನೋಱ್ಱಿನೈನ್ ಕಾಮದೇವಾ \*  
 ಕರು ಉಡೈ ಮುಗಿಲ್ ವಣ್ಣ ಕಾಯಾ ವಣ್ಣ \*  
 ಕರುವಿಳೈ ಪೋಲ್ ವಣ್ಣ ಕಮಲ ವಣ್ಣ \*

ತ್ತಿರು ಉಡೈ ಮುಗತ್ತಿನಿಲ್ ತಿರು ಕ್ಕಣ್ಣಳಾಲ್ \*  
ತಿರುಂದವೇ ನೋಕ್ಕೇನಕ್ಕರುಳ್ ಕಂಡಾಯ್ (೬)

ಕಾಯುಡೈ ನೆಲೊಡು ಕರುಮ್ಬುಮೈತ್ತು \*  
ಕ್ಕಟ್ಟಿ ಅರಿಶಿ ಅವಲ್ ಅಮೈತ್ತು \*  
ವಾಯುಡೈ ಮುಱೈಯವರ್ ಮಂದಿರತ್ತಾಲ್ \*  
ಮನ್ನದನೇ ! ಉನ್ನೈ ವಣಂಗುಗಿನೇ \*  
ತೇಶಮುನ್ ಅಳಂದವನ್ ತಿರಿವಿಕ್ಕಿರಮನ್ \*  
ತಿರುಕ್ಕೈಗಳಾಲ್ ಎನ್ನೈ ತ್ತೀಂಡುಂ ವಣ್ಣಂ \*  
ಶಾಯುಡೈ ವಯಿಱುಂ ಎನ್ ತಡ ಮುಲೈಯುಂ \*  
ತರಣಿಯಿಲ್ ತಲೈ ಪ್ಪುಗಟ್ ತರಕ್ಕಿಱೈಯೇ (೭)

ಮಾಶುಡೈ ಉಡವೊಡು ತಲೈ ಉಲಱಿ \*  
ವಾಯ್ ಪ್ಪುಱಂ ವೆಳುತ್ತೊರು ಪೋದುಂ ಉಂಡು \*  
ತೇಶುಡೈ ತ್ತಿಱಲ್ ಉಡೈ ಕ್ಕಾಮದೇವಾ ! \*  
ನೋಱೈನ ನೋನ್ನಿನೈ ಕ್ಕುಱಿಕ್ಕೊಳ್ ಕಂಡಾಯ್ \*  
ಪೇಶುವದೊನ್ನುಂಡಿಂಗಿಂ ಪೆರುಮಾನ್ \*  
ಪೆಣ್ಣೈಯೈ ತ್ತಲೈ ಉಡೈತ್ತಾಕ್ಕುಂ ವಣ್ಣಂ \*  
ಕೇಶವ ನಮ್ಮಿಯೈ ಕ್ಕಾಲ್ ಪಿಡಿಪ್ಪಾಳ್  
ಎನ್ನುಂ \* ಇಪ್ಪೇಱಿನಕ್ಕರುಳ್ ಕಂಡಾಯ್ (೮)

ತೊಱುದು ಮುಪ್ಪೋದುಂ ಉನ್ನಡಿ ವಣಂಗಿ \*  
ತೂ ಮಲರ್ ತೂಯ್ ತೊಱುದೇತ್ತುಗಿನ್ನೇ \*  
ಪಱುದಿನ್ನಿ ಪ್ಪಾರ್ ಕ್ಕಡಲ್ ವಣ್ಣನುಕ್ಕೇ \*  
ಪಣಿ ಶೆಯ್ದು ವಾಱಿ ಪ್ಪೆಱಾವಿಡಿಲ್ ನಾನ್ \*  
ಅಱುದಱುದಲಮಂದಮ್ಮಾ ವಱಿಂಗ \*  
ಆಱ್ಱವುಂ ಅದು ಉನಕ್ಕುಱೈಕ್ಕುಂ ಕಂಡಾಯ್ \*  
ಉಱುವದೋರ್ ಉರುತ್ತಿನೈ ನುಗಂಗೊಡು ಪಾಯ್ಂದು \*  
ಊಟ್ಟುಂ ಇನ್ನಿ ತುರಂದಾಲ್ ಒಕ್ಕುಮೇ (೯)

‡ಕರುಪ್ಪು ವಿಲ್ ಮಲರ್ ಕ್ಕಣೈ ಕ್ಕಾಮ ವೇಳೈ \*  
 ಕ್ಕಳಿಲ್ ಇಣೈ ಪಣಿಂದಂಗೋರ್ ಕರಿ ಅಲಱಿ \*  
 ಮರುಪ್ಪಿನೈ ಒಶಿತ್ತು ಪ್ಪುಳ್ ವಾಯ್ ಪಿಳಂದ \*  
 ಮಣಿವಣ್ಣಿಱ್ಕನ್ನೈ ವಗುತ್ತಿಡೆನ್ನು \*  
 ಪೊರುಪ್ಪನ್ನ ಮಾಡಂ ಪೊಲಿಂದು ತೋನ್ನುಂ \*  
 ಪುದುವೈಯರ್ ಕೋರ್ ವಿಟ್ಟುಶಿತ್ತರ್ ಕೋದೈ \*  
 ವಿರುಪ್ಪುಡೈ ಇರ್ ತಮಿಱ್ ಮಾಲೈ ವಲ್ಲಾರ್ \*  
 ವಿಣ್ಣವರ್ ಕೋರ್ ಅಡಿ ನಣ್ಣವರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ನಾಮಮಾಯಿರಂ ||

ಶಿಞುಮಿಯರ್ ಮಾಯನೈ ತ್ತಂ “ಶಿಞ್ಱಿಲ್ ಶಿದೈಯೇಲ್ !” ಎನಲ್

‡ನಾಮಂ ಆಯಿರಂ ಏತ್ತ ನಿನ್ಱ \* ನಾರಾಯಣಾ ! ನರನೇ ! \* ಉನ್ನೈ  
ಮಾಮಿ ತರ್ ಮರ್ಗ್ ಆಗ ಪ್ಪೆಱ್ಱಾಲ್ \* ಎಮಕ್ಕು ವಾದೈ ತವಿರುಮೇ \*  
ಕಾರ್ಮ ಪೋದರು ಕಾಲಂ ಎನ್ನು \* ಪಂಗುನಿ ನಾಳ್ ಕಡೈ ಪಾರಿತ್ತೋಂ \*  
ತೀಮೈ ಶೆಯ್ಯುಂ ಶಿರೀದರಾ ! \* ಎಂಗಳ್ ಶಿಞ್ಱಿಲ್ ವಂದು ಶಿದೈಯೇಲೇ (೧)

ಇನ್ನು ಮುಱ್ಱುಂ ಮುದುಗು ನೋವ \* ಇರುಂದಿಱೈತ್ತ ಇಚ್ಚಿಱ್ಱಿಲೈ \*  
ನನ್ನುಂ ಕಣ್ಣುಱಿ ನೋಕ್ಕಿ \* ನಾಂಗೊಳುಂ ಆರ್ವರ್ ತನ್ನೈ ತ್ತಣಿ ಕಿಡಾಯ್ \*  
ಅನ್ನು ಪಾಲರ್ಕ್ಕ ಆಗಿ \* ಆಲಿಲೈ ಮೇಲ್ ತುಯಿನ್ಱ ಎಂ ಆದಿಯಾಯ್ ! \*  
ಎನ್ನುಂ ಉಂದನಕ್ಕಿಂಗಳ್ ಮೇಲ್ \* ಇರಕ್ಕಂ ಎಲಾದದೆಂ ಪಾವಮೇ (೨)

ಕುಂಡು ನೀರ್ ಉಱೈ ಕೋಳರೀ ! \* ಮದ  
ಯಾನೈ ಕೋಳ್ ವಿಡುತ್ತಾಯ್ ! \* ಉನ್ನೈ  
ಕ್ಕಂಡು ಮಾಲ್ ಉಱುವೋಂಗಳೈ \* ಕ್ಕಡೈ  
ಕ್ಕಣ್ಣಿಳಾಲ್ ಇಟ್ಟು ವಾದಿಯೇಲ್ \*  
ವಂಡಲ್ ನುಣ್ ಮಣಲ್ ತೆಳ್ಳಿ \* ಯಾಂ ವಳ್ಳೈ  
ಕ್ಕೈಗಳಾಲ್ ಶಿರಮ ಪ್ಪಟ್ಟೋಂ \*  
ತೆಣ್ ತಿರೈ ಕ್ಕಡಱ್ ಪಳ್ಳಿಯಾಯ್ ! \* ಎಂಗಳ್  
ಶಿಞ್ಱಿಲ್ ವಂದು ಶಿದೈಯೇಲೇ (೩)

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ಱು , ಱ್ಱಿ like ಱ್ಱಿ , and so on. The consonant-cluster ಱ್ಱ is pronounced somewhere between ಱ್ಱ and ಱ್ಱು. It is, however, colloquially acceptable to pronounce the clusters ಱ್ಱ and ಱ್ಱು as ತ್ತ and ಱ್ಱ, respectively.

ಪೆಯ್ಯು ಮಾ ಮುಗಿಲ್ ಪೋಲ್ ವಣ್ಣಾ !\* ಉಂದರ್  
 ಪೇಚ್ಚುಂ ಶೆಯ್ಯೈಯುಂ\* ಎಂಗಳೈ  
 ಮೈಯಲ್ ಏಱ್ಱಿ ಮಯಕ್ಕ\* ಉನ್ ಮುಗಂ  
 ಮಾಯ ಮಂದಿರಂ ತಾನ್ ಕೋಲೋ \*  
 ನೋಯ್ಯರ್ ಪಿಳ್ಳೈಗಳ್ ಎನ್ನದಱ್ಱು\* ಉನ್ನೈ  
 ನೋವ ನಾಂಗಳ್ ಉರೈಕ್ಕಿಲೋಂ \*  
 ಶೆಯ್ಯ ತಾಮರೈ ಕ್ಕಣ್ಣಿನಾಯ್ !\* ಎಂಗಳ್  
 ಶಿಱ್ಱಿಲ್ ವಂದು ಶಿದೈಯೇಲೇ (೪)

ವೆಳ್ಳೈ ನುಣ್ ಮಣಲ್ ಕೊಂಡು\* ಶಿಱ್ಱಿಲ್ ವಿಚಿತ್ತಿರ ಪ್ಪಡ \* ವೀದಿ ವಾಯ್  
 ತ್ತೆಳ್ಳಿ ನಾಂಗಳ್ ಇಱೈತ್ತ ಕೋಲಂ\* ಅಱೈತ್ತಿ ಆಗಿಲುಂ ಉಂದರ್ ಮೇಲ್ \*  
 ಉಳ್ಳಂ ಓಡಿ ಉರುಗಲ್ ಅಲ್ಲಾಲ್ \* ಉರೋಡಂ ಒನ್ನುಂ ಇಲೋಂ ಕಂಡಾಯ್ \*  
 ಕಳ್ಳ ಮಾದವಾ ! ಕೇಶವಾ !\* ಉನ್ ಮುಗತ್ತನ ಕಣ್ಣಳ್ ಅಲ್ಲವೇ ! (೫)

ಮುಱ್ಱಿಲಾದ ಪಿಳ್ಳೈಗಳೋಂ \* ಮುಲೈ  
 ಪ್ರೋಂದಿಲಾ ತೋಮೈ \* ನಾಳ್ಳೊಱುಂ  
 ಶಿಱ್ಱಿಲ್ ಮೇಲ್ ಇಟ್ಟು ಕೊಂಡು \* ನೀ ಶಿಱ್ಱಿ -  
 ದುಂಡು ತಿಣ್ಣಿನ ನಾಂ ಅದು  
 ಕಱ್ಱಿಲೋಂ \* ಕಡಲೈ ಅಡೈತ್ತರ -  
 ಕ್ಕರ್ ಕುಲಂಗಳೈ \* ಮುಱ್ಱವುಂ  
 ಶಿಱ್ಱು \* ಇಲಂಗೈಯೈ ಪ್ಪೂಶಲ್ ಆಕ್ಕಿಯು  
 ಶೇವಗಾ !\* ಎಮೈಯೈ ವಾದಿಯೇಲ್ (೬)

ಪೇದನನಗ್ಗಿವಾರ್ಗಳೋಡು \* ಇವೈ ಪೇಶಿನಾಲ್ ಪೆರಿದಿನ್ ಶುವೈ \*  
 ಯಾದುಂ ಒನ್ನಱಿಯಾದ ಪಿಳ್ಳೈಗಳೋಮೈ \* ನೀ ನಲಿಂದೆನ್ ಪರ್ಯ \*  
 ಓದ ಮಾ ಕಡಲ್ ವಣ್ಣಾ !\* ಉನ್ ಮಣವಾಟ್ಟಿ ಮಾರೋಡು ಶೂಱಿಱುಂ \*  
 ಶೇದು ಪಂದಂ ತಿರುತ್ತಿನಾಯ್ !\* ಎಂಗಳ್ ಶಿಱ್ಱಿಲ್ ವಂದು ಶಿದೈಯೇಲೇ (೭)

ವಟ್ಟಿ ವಾಯ್ ಚ್ಚಿಱು ತೂದೈಯೋಡು \*  
 ಶಿಱು ಶುಳಗುಂ ಮಣಲುಂ ಕೊಂಡು \*  
 ಇಟ್ಟಮಾ ವಿಳ್ಳೈಯಾಡು ವೋಂಗಳೈ \*

ಚಿಱ್ಱಿಲ್ ಈಡಲಿತ್ತೈ ಪರ್ಯ \*  
 ತೊಟ್ಟುದೈತ್ತು ನಲಿಯೇಲ್ ಕಂಡಾಯ್ \*  
 ಶುಡರ್ ಚ್ಚಕ್ಕರಂ ಕೈಯಿಲ್ ಏಂದಿನಾಯ್ \*  
 ಕಟ್ಟಿಯುಂ ಕೈತ್ತಾಲ್ ಇನ್ನಾಮೈ \*  
 ಅಱಿದಿಯೇ ಕಡಲ್ ವಣ್ಣನೇ ! (೮)

ಮುಱ್ಱತ್ತೂಡು ಪುಗುಂದು \* ನಿನ್ ಮುಗಂ  
 ಕಾಟ್ಟಿ ಪ್ಪುನ್ ಮುಱುವಲ್ ಶೆಯ್ದು \*  
 ಶಿಱ್ಱಿಲೋಡೆಂಗಳ್ ಶಿಂದೈಯುಂ \* ಶಿದೈ -  
 ಕ್ಕ ಕ್ಕಡವೈಯೋ ಕೋವಿಂದಾ \*  
 ಮುಱ್ಱ ಮಣ್ಣೆಡಂ ತಾವಿ \* ವಿಣ್ಣುಱಿ  
 ನೀಂಡಳಂದು ಕೊಂಡಾಯ್ \* ಎಮ್ಮೈ  
 ಪ್ಪಱ್ಱಿ ಮೆಯ್ ಪ್ಪಿಣಕ್ಕಿಟ್ಟಕ್ಕಾಲ್ \* ಇಂದ  
 ಪ್ಪಕ್ಕಂ ನಿನ್ನವರ್ ಎನ್ ಶೋಲ್ಲಾರ್ (೯)

‡ಶಿದೈ ವಾಯ್ ಅಮುದಂ ಉಂಡಾಯ್ ! \* ಎಂಗಳ್  
 ಶಿಱ್ಱಿಲ್ ನೀ ಶಿದೈಯೇಲ್ ಎನ್ನು \*  
 ವೀದಿವಾಯ್ ವಿಳೈಯಾಡುಂ \* ಆಯರ್  
 ಶಿಱುಮಿಯರ್ ಮಱಿಲೈ ಚ್ಚೊಲ್ಲೈ \*  
 ವೇದ ವಾಯ್ ತ್ತೊಱಿಲಾಗಳ್ ವಾಱ್ \* ವಿಲ್ಲಿ  
 ಪುತ್ತೂರ್ ಮನ್ ವಿಟ್ಟುಶಿತ್ತನ್ ತನ್ \*  
 ಕೋದೈ ವಾಯ್ ತ್ತಮಿಱ್ ವಲ್ಲವರ್ \* ಕುಱೈ -  
 ವಿನ್ನಿ ವೈಗುಂದಂ ಶೇರುವರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||



ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ಕೋಱಿಯಲ್ಪದ್ ||

ಕವರಂದ ಕೂಱ್ಯಗಳೈ ವೇಂಡಿ ಕ್ಕನ್ನಿಯರ್ ಕಣ್ಣನೈ ಇರತ್ತಲ್

‡ಕೋಱಿ ಅಱ್ಯಪ್ಪದ್ ಮುನ್ನಂ \* ಕುಡೈಂದು ನೀರಾಡುವಾ ಪೋಂದೋಂ \*  
ಆಱಿಯಂಜೆಲ್ದ್ ಎಱುಂದಾ \* ಅರವಣೈ ಮೇಲ್ ಪಳ್ಳಿ ಕೊಂಡಾಯ್ \*  
ಏಱ್ಯಮೈ ಆಱ್ಱವುಂ ಪಟ್ಟೋಂ \* ಇನಿ ಎನ್ನುಂ ಪೋಯೈಕ್ಕು ವಾರೋಂ \*  
ತೋಱಿಯುಂ ನಾನುಂ ತೋಱುದೋಂ \* ತುಗಿಲೈ ಪ್ಪಣತ್ತರುಳಾಯೇ (೧)

ಇದುವೇ ಪುಗುಂದದಿಂಗಂದೋ ! \* ಇಪ್ಪೋಯೈಕ್ಕೆವ್ವಾಱು ವಂದಾಯ್ \*  
ಮದುವಿ ತುಱಾಯ್ ಮುಡಿ ಮಾಲೇ ! \* ಮಾಯನೇ ! ಎಂಗಳ್ ಅಮುದೇ ! \*  
ವಿದಿ ಇನೈಯಾಲ್ ಅದು ಮಾಟ್ಟೋಂ \* ವಿತ್ತಗ ಪ್ಪಿಳ್ಳಾಯ್ ! ವಿರೈಯೇಲ್ \*  
ಕುದಿ ಕೊಂಡರವಿಲ್ ನಡಿತ್ತಾಯ್ ! \* ಕುರುಂದಿಡೈ ಕ್ಕೂಱ್ಯ ಪಣಿಯಾಯ್ (೨)

ಎಲ್ಲೇ ! ಈದೆನ್ನ ಇಳಮೈ \* ಎಂ ಅನೈಮಾರ್ ಕಾಣಿಲ್ ಒಟ್ಟಾರ್ \*  
ಪೋಲ್ಲಾಂಗೀದೆನ್ನು ಕರುದಾಯ್ \* ಪೂಂಗುರುಂದೇಱಿ ಇರುತ್ತಿ \*  
ವಿಲ್ಲಾಲ್ ಇಲಂಗೈ ಅಱಿತ್ತಾಯ್ ! \* ನೀ ವೇಂಡಿಯದೆಲ್ಲಾಂ ತರುವೋಂ \*  
ಪಲ್ ಆರುಂ ಕಾಣಾಮೇ ಪೋವೋಂ \* ಪಟ್ಟೈ ಪ್ಪಣತ್ತರುಳಾಯೇ (೩)

ಪರಕ್ಕ ವಿಱಿತ್ತೆಂಗುಂ ನೋಕ್ಕಿ \* ಪ್ಪಲರ್ ಕುಡೈಂದಾಡುಂ ಶುನೈಯಿಲ್ \*  
ಅರಕ್ಕ ನಿಲ್ಲಾ ಕಣ್ಣ ನೀರ್ಗಳ್ \* ಅಲಮರುಗಿನ್ದವಾ ಪಾರಾಯ್ \*  
ಇರಕ್ಕಮೇಲ್ ಒನ್ನುಂ ಇಲಾದಾಯ್ ! \* ಇಲಂಗೈ ಅಱಿತ್ತ ಪಿರಾನೇ \*  
ಕುರಕ್ಕರಶಾವದಱಿಂದೋಂ \* ಕುರುಂದಿಡೈ ಕ್ಕೂಱ್ಯ ಪಣಿಯಾಯ್ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱ and ನ್ಱ್ರ as ತ್ರ and ನ್ರ, respectively.

ಕಾಲೈ ಕ್ಕದು ವಿಡುಗಿನ್ಱ \* ಕಯಲೊಡು ವಾಳೈ ವಿರವಿ \*  
 ವೇಲೈ ಪ್ಪಿಡಿತ್ತೆನ್ನೈ ಮಾರ್ಗಳ್ ಓಟ್ಟಿಲ್ \* ಎನ್ನ ವಿಳೈಯಾಟ್ಟೋ \*  
 ಕೋಲ ಚ್ಚಿಱ್ಱಾಡೈ ಪಲವುಂ ಕೊಂಡು \* ನೀ ಏಱಿ ಇರಾದೇ \*  
 ಕೋಲಂ ಕರಿಯ ಪಿರಾನೇ ! \* ಕುರುಂದಿಡೈ ಕ್ಕೂಱೈ ಪಣಿಯಾಯ್ (೫)

ತಡತ್ತವಿಱ್ ತಾಮರೈ ಪ್ಪೊಯೈ \* ತ್ತಾಳಳ್ ಎಂ ಕಾಲೈ ಕ್ಕದುವ \*  
 ವಿಡ ತ್ತೇಳ್ ಎಱಿಂದಾಲೇ ಪೋಲ \* ವೇದನೈ ಆಱ್ಱವುಂ ಪಟ್ಟೋಂ \*  
 ಕುಡತ್ತೈ ಎಡುತ್ತೇಱಿ ವಿಟ್ಟು \* ಕ್ಕೂತ್ತಾಡ ವಲ್ಲ ಎಂಗೋವೇ \*  
 ಪಡಿಱ್ಱೈ ಎಲ್ಲಾಂ ತವಿರ್ಂದು \* ಎಂಗಳ್ ಪಟ್ಟೈ ಪ್ಪಣಿತ್ತರುಳಾಯೇ (೬)

ನೀರಿಲೇ ನಿನ್ಱಯಕ್ಕೊನ್ನೋಂ \* ನೀದಿ ಅಲ್ಲಾ ದನ ಶೆಯ್ದಾಯ್ \*  
 ಊರಗಂ ಶಾಲವುಂ ಶೇಯ್ ತ್ತಾಲ್ \* ಊಱಿ ಎಲ್ಲಾಂ ಉಣರ್ವಾನೇ ! \*  
 ಆರ್ವಂ ಉನಕ್ಕೇ ಉಡೈಯೋಂ \* ಅಮ್ಮನೈ ಮಾರ್ ಕಾಣಿಲ್ ಒಟ್ಟಾರ್ \*  
 ಪೋರ ವಿಡಾಯ್ ಎಂಗಳ್ ಪಟ್ಟೈ \* ಪೂಂಗುರುಂದೇಱಿ ಇರಾದೇ (೭)

ಮಾಮಿಮಾರ್ ಮಕ್ಕಳೇ ಅಲ್ಲೋಂ \* ಮಱ್ಱುಂ ಇಂಗೈಲ್ಲಾರುಂ ಪೋಂದಾರ್ \*  
 ತೂ ಮಲರ್ ಕ್ಕಣ್ಣಳ್ ವಳರ \* ತ್ತೊಲ್ಲೈ ಇರಾ ತ್ತುಯಿಲ್ಲಾನೇ ! \*  
 ಶೇಮಮೇಲ್ ಅನ್ಱಿದು ಶಾಲ \* ಚ್ಚಿಕ್ಕನ ನಾಂ ಇದು ಶೊನ್ನೋಂ \*  
 ಕೋಮಳ ಆಯರ್ ಕೋಱುಂದೇ ! \* ಕುರುಂದಿಡೈ ಕ್ಕೂಱೈ ಪಣಿಯಾಯ್ (೮)

ಕಂಜ್ ವಲೈ ವೈತ್ತ ಅನ್ನು \* ಕಾರ್ ಇರುಳ್ ಎಲ್ಲಿಲ್ ಪಿಱೈತ್ತು \*  
 ನೆಂಜು ತುಕ್ಕಂ ಶೆಯ್ಯ ಪ್ಪೋಂದಾಯ್ \* ನಿನ್ಱ ಇ ಕ್ಕನ್ನಿಯರೋಮೈ \*  
 ಅಂಜ ಉರಪ್ಪಾಳ್ ಅಶೋದೈ \* ಆಣಾಡ ವಿಟ್ಟಿಟ್ಟಿರುಕ್ಕುಂ \*  
 ವಂಜಗ ಪ್ಪೇಯ್ ಚ್ಚಿ ಪಾಲ್ ಉಂಡ \* ಮಗಿಮೈ ಇಲೇ ! ಕೂಱೈ ತಾರಾಯ್ (೯)

‡ಕನ್ನಿಯರೋಡೆಂಗಳ್ ನಮ್ಬಿ \*  
 ಕರಿಯ ಪಿರಾಱ್ ವಿಳೈಯಾಟ್ಟೈ \*  
 ಪೋ ಇಯಲ್ ಮಾಡಂಗಳ್ ಶೋಱಂದ \*  
 ಪುದುವೈಯರ್ ಕೋಱ್ ಪಟ್ಟು ಕೋದೈ \*  
 ಇಱ್ ಇಶೈಯಾಲ್ ಶೊನ್ನ ಮಾಲೈ \*  
 ಈರ್ ಐಂದುಂ ವಲ್ಲವರ್ ತಾಂ ಪೋಯ್ \*

ಮನ್ನಿಯ ಮಾದವನೋಡು \*  
ವೈಗುಂದಂ ಪುಕ್ಕಿರುಪ್ಪಾರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||



ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ತೆಳ್ಳಿಯಾರ್ ಪಲರ್ ॥

ಕೂಡಲ್ ಇಱ್ಪತ್ತಲ್

‡ತೆಳ್ಳಿಯಾರ್ \* ಪಲರ್ ಕೈ ತೊಯಿಂ ತೇವನಾರ್ \*  
ವಳ್ಳಲ್ \* ಮಾಲಿರುಂಜೋಲೈ ಮಣಾಳನಾರ್ \*  
ಪಳ್ಳಿ ಕೊಳ್ಳುಂ ಇಡತ್ತು \* ಅಡಿ ಕೊಟ್ಟಿಡ \*  
ಕೊಳ್ಳು ಮಾಗಿಲ್ \* ನೀ ಕೂಡಿಡು ಕೂಡಲೇ! (೧)

‡ಕಾಟ್ಟಿಲ್ ವೇಂಗಡಂ \* ಕಣ್ಣ ಪುರ ನಗರ್ \*  
ವಾಟ್ಟುಂ ಇನ್ನಿ \* ಮಗಿಲೊಂದುಱ್ಪೈ ವಾಮರ್ನ \*  
ಓಟ್ಟರಾ ವಂದು \* ಎನ್ ಕೈ ಪ್ಪಱ್ಪಿ \* ತನ್ನೊಡುಂ  
ಕೂಟ್ಟು ಮಾಗಿಲ್ \* ನೀ ಕೂಡಿಡು ಕೂಡಲೇ! (೨)

ಪೂ ಮರ್ಗ ಪುಗಲೊ ವಾನವರ್ \* ಪೋಱ್ಪುದಱ್ -  
ಕಾ ಮರ್ಗ \* ಅಣಿ ವಾಣುದಲ್ \* ತೇವಕಿ  
ಮಾಮರ್ಗ \* ಮಿಗು ಶೀರ್ \* ವಶುದೇವರ್ ತಂ \*  
ಕೋಮರ್ಗ ವರಿಲ್ \* ಕೂಡಿಡು ಕೂಡಲೇ! (೩)

ಆಯ್ಚ್ಚಿ ಮಾರ್ಗಳುಂ \* ಆಯರುಂ ಅಂಜಿಡ \*  
ಪೂತ್ತ ನೀಳ್ \* ಕಡವ್ಬೇಱಿ ಪ್ಪುಗ ಪ್ಪಾಯ್ಂದು \*  
ವಾಯ್ತ್ತ ಕಾಳಿಯರ್ ಮೇಲ್ \* ನಡಂ ಆಡಿಯ \*  
ಕೂತ್ತನಾರ್ ವರಿಲ್ \* ಕೂಡಿಡು ಕೂಡಲೇ! (೪)

**Attention:** Please note that the letters ಱಿ and ಱಿ denote ಳ and ಳ respectively, in Tamil. Also note that ಱ್ಪು sounds almost like ಱ್ಪು , ಱ್ಪು like ಱ್ಪು , and so on. The consonant-cluster ಱ್ಪು is pronounced somewhere between ಱ್ಪು and ಱ್ಪು. It is, however, colloquially acceptable to pronounce the clusters ಱ್ಪು and ಱ್ಪು as ತ್ತ and ನ್ನ, respectively.

ಮಾಡ ಮಾಳಿಗೈ ಶೂೞ್ \* ಮದುರೈ ಪ್ಪದಿ  
 ನಾಡಿ \* ನೞ್ ತೆರುವಿೞ್ \* ನಡುವೇ ವಂದಿಟ್ಟು \*  
 ಓಡೈ ಮಾ ಮದ ಯಾನೈ \* ಉದೈತ್ತವೞ್ \*  
 ಕೂಡುಮಾಗಿಲ್ \* ನೀ ಕೂಡಿಡು ಕೂಡಲೇ ! (೫)

ಅಱ್ಱವೞ್ \* ಮರುದಂ ಮುಱಿಯ ನಡೈ  
 ಕಱ್ಱವೞ್ \* ಕಂಜನೈ \* ವಂಜನೈಯಿಲ್  
 ಶೆಱ್ಱವೞ್ \* ತಿಗಱುಂ \* ಮದುರೈ ಪ್ಪದಿ \*  
 ಕೊಱ್ಱವೞ್ ವರಿಲ್ \* ಕೂಡಿಡು ಕೂಡಲೇ ! (೬)

ಅನ್ನಿನ್ನಾದನ ಶೆಯ್ \* ಶಿಶುಬಾಲನುಂ \*  
 ನಿನ್ನ ನೀಳ್ ಮರುದುಂ \* ಎರುದುಂ ಪುಳ್ಳುಂ \*  
 ವೆನ್ನಿ ವೇಲ್ ವಿಱಲ್ \* ಕಂಜನುಂ ವೀಟಿ \* ಮುೞ್  
 ಕೊನ್ನವೞ್ ವರಿಲ್ \* ಕೂಡಿಡು ಕೂಡಲೇ ! (೭)

ಆವಲ್ ಅನ್ನುಡೈಯಾರ್ ತಂ \* ಮನತ್ತನ್ನಿ  
 ಮೇವಲ್ \* ವಿರೈ ಶೂೞ್ \* ತುವರಾ ಪದಿ  
 ಕ್ಯಾವಲ್ \* ಕನ್ನು ಮೇಯ್ತ್ತು \* ವಿಳೈಯಾಡುಂ \*  
 ಕೋವಲ್ ವರಿಲ್ \* ಕೂಡಿಡು ಕೂಡಲೇ ! (೮)

ಕೊಂಡ ಕೋಲ \* ಕ್ಕುಱಳ್ ಉರುವಾಯ್ ಚೆನ್ನು \*  
 ಪಂಡು ಮಾವಲಿ ತೞ್ \* ಪೆರು ವೇಳ್ವಿಯಿಲ್ \*  
 ಅಂಡಮುಂ ನಿಲನುಂ \* ಅಡಿ ಒನ್ನಿನಾಲ್ \*  
 ಕೊಂಡವೞ್ ವರಿಲ್ \* ಕೂಡಿಡು ಕೂಡಲೇ ! (೯)

ಪಱಿಗು ನಾೞ್ ಮಱೈಯಿೞ್ \* ಪೊರುಳಾಯ್ \* ಮದಂ  
 ಒಱುಗು ವಾರಣಂ \* ಉಯ್ಯ ಅಳಿತ್ತ \* ಎಂ  
 ಅಱಿಗನಾರ್ \* ಅಣಿ ಆಯ್ಚ್ಚಿಯರ್ ಶಿಂದೈಯುಳ್ \*  
 ಕುಱಿಗನಾರ್ ವರಿಲ್ \* ಕೂಡಿಡು ಕೂಡಲೇ ! (೧೦)

‡ಊಡಲ್ ಕೂಡಲ್ \* ಉಣರ್ದಲ್ ಪುಣರ್ದಲೈ \*  
 ನೀಡು ನಿನ್ನ \* ನಿಱೈ ಪುಗಲ್ ಆಯ್ಚ್ಚಿಯರ್ \*

ಕೂಡಲೈ \* ಕ್ಕುಱಿಱ್ ಕೋದೈ ಮುನ್ ಕೂಱಿಯ \*  
ಪಾಡಲ್ ಪತ್ತುಂ ವಲ್ಲಾಕ್ಕು \* ಇಲೈ ಪಾವಮೇ (೧೧)

|| ಆಂಡಾಳ್ ತಿರುವಡಿಗಳೇ ಶರಣಂ ||



ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ಮನ್ನು ಪೆರುಮ್ಬುಗಲ್ ||

ಕುಯಿಟ್ಟತ್ತು

‡ಮನ್ನು ಪೆರುಂ ಪುಗಲ್ ಮಾದವರ್ \* ಮಾ ಮಣಿ  
ವಣ್ಣ ಮಣಿಮುಡಿ ಮೈಂದರ್  
ತನ್ನೈ \* ಉಗಂದದು ಕಾರಣಂ ಆಗ \* ಎರ್  
ಶಂಗಿಟಕ್ಕುಂ ವಟಿಕ್ಕುಂಡೇ \*  
ಪುನ್ನೈ ಕುರುಕ್ಕತ್ತಿ ಇಾಟಲ್ ಶೆರುಂದಿ \*  
ಪ್ಪೊದುಮ್ಬಿನಿಲ್ ವಾಟುಂ ಕುಯಿಲೇ ! \*  
ಪನ್ನಿ ಎಪ್ಪೋದುಂ ಇರುಂದು ವಿರೈಂದು \* ಎರ್  
ಪವಳ ವಾಯ್ ವರ ಕ್ಯಾವಾಯ್ (೧)

ವೆಳ್ಳೈ ವಿಳಿಶಂಗಿಡಂ ಕೈಯಿಲ್ ಕೊಂಡ \*  
ವಿಮರ್ಲ ಎನಕ್ಕುರು ಕ್ಯಾಟ್ಪಾರ್ \*  
ಉಳ್ಳಂ ಪುಗುಂದೆನ್ನೈ ನೈವಿತ್ತು \* ನಾಳುಂ  
ಉಯಿರ್ ಪೆಯ್ದು ಕೂತ್ತಾಟ್ಟು ಕ್ಯಾಣುಂ \*  
ಕಳ್ ಅವಿಟ್ ಶೆಣ್ಣುಗ ಪ್ಪೂ ಮಲರ್ ಕೋದಿ \*  
ಕಳಿತ್ತಿಶೈ ಪಾಡುಂ ಕುಯಿಲೇ \*  
ಮೆಳ್ಳ ಇರುಂದು ಮಿಱಿಟ್ಟಿ ಮಿಱಿಟ್ಟಾದು \* ಎರ್  
ವೇಂಗಡವರ್ ವರ ಕ್ಯಾವಾಯ್ (೨)

ಮಾದಲಿ ತೇರ್ ಮುನ್ನು ಕೋಲ್ ಕೊಳ್ಳ \* ಮಾಯ್  
ಇರಾವರ್ಣ ಮೇಲ್ \* ಶರ ಮಾರಿ

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ಱು. It is, however, colloquially acceptable to pronounce the clusters ಱ್ಱ and ಱ್ಱು as ಱ್ರ and ಱ್ಱು, respectively.

ತಾಯ್ ತಲೈ ಅಱ್ಱು ವಿಲಿ \* ತೊಡುತ್ತ  
 ತಲೈವರ್ ವರ ಎಂಗುಂ ಕಾಣೇ \*  
 ಪೋದಲರ್ ಕಾವಿಲ್ ಪುದು ಮಣಂ ನಾಱಿ \*  
 ಪ್ಪೊಱಿ ವಂಡಿ ಕಾಮರಂ ಕೇಟ್ಟು \* ಉರ್  
 ಕಾದಲಿಯೋಡುಡ್ ವಾಲ್ ಕುಯಿಲೇ ! \* ಎರ್  
 ಕರು ಮಾಣಿಕ್ಕಂ ವರ ಕ್ಕುವಾಯ್ (೩)

ಎನ್ನುರುಗಿ ಇನ ವೇಲ್ ನೆಡುಂಗಣ್ಣಳ್ \*  
 ಇಮ್ಮೈ ಪೋರುಂದಾ ಪಲ ನಾಳುಂ \*  
 ತುನ್ನ ಕ್ಕಡಲ್ ಪುಕ್ಕು ವೈಗುಂದರ್ ಎನ್ನದೋರ್ \*  
 ತೋಣಿ ಪೆಱಾದುಱಿಲಿನ್ನೇ \*  
 ಅನ್ನುಡೈಯಾರೈ ಪ್ಪಿರಿವುಱು ನೋಯ್ \* ಅದು  
 ನೀಯುಂ ಅಱಿದಿ ಕುಯಿಲೇ \*  
 ಪೋ ಪುರೈ ಮೇನಿ ಕ್ಕರುಳ ಕೊಡಿ ಉಡೈ \*  
 ಪುಣ್ಣಿಯನೈ ವರ ಕ್ಕುವಾಯ್ (೪)

‡ಮೆನ್ನಡೈ ಅನ್ನಂ ಪರಂದು ವಿಳೈಯಾಡುಂ \*  
 ವಿಲ್ಲಿ ಪುತ್ತೂರ್ ಉಱೈವಾರ್ ತರ್ \*  
 ಪೊನ್ನಡಿ ಕಾಣ್ಬದೋರ್ ಆಶೈಯಿನಾಲ್ \* ಎರ್  
 ಪೋರು ಕಯರ್ ಕಣ್ಣೈ ತುಂಜಾ \*  
 ಇರ್ ಅಡಿಶಿಲೊಡು ಪಾಲ್ ಅಮುದೂಟ್ಟಿ \*  
 ಎಡುತ್ತ ಎರ್ ಕೋಲ ಕ್ಕಿಳಿಯೈ \*  
 ಉನ್ನೊಡು ತೋಱಮ್ಮೈ ಕೊಳ್ಳುವರ್ ಕುಯಿಲೇ ! \*  
 ಉಲಗಳಂದಾರ್ ವರ ಕ್ಕುವಾಯ್ (೫)

ಎತ್ತಿಶೈಯುಂ ಅಮರರ್ ಪಣಂದೇತ್ತುಂ \*  
 ಇರುಡೀ ಕೇಶರ್ ವಲಿ ಶೆಯ್ಯ \*  
 ಮುತ್ತನ್ನ ವೆಣ್ ಮುಱುವಲ್ ಶೆಯ್ಯ ವಾಯುಂ \*  
 ಮುಲೈಯುಂ ಅಱಿಗಱಿಂದೇರ್ ನಾರ್ \*  
 ಕೊತ್ತಲರ್ ಕಾವಿಲ್ ಮಣಿತ್ತಡಂ \* ಕಣ್ ಪಡೈ  
 ಕೊಳ್ಳುಂ ಇಳಂಗುಯಿಲೇ ! \* ಎರ್

ತತ್ತುವನೈ ವರ ಕ್ಯೂಗಿಱ್ಱಿಯಾಗಿಲ್ \*  
ತಲೈ ಅಲ್ಲಾಲ್ ಕೈಮ್ಮಾಱಿಲೇನೇ ! (೬)

ಪೊಂಗಿಯ ಪಾಱ್ ಕಡಲ್ ಪಳಿ ಕೊಳ್ಳಾವನೈ \*  
ಪ್ಪುಣರ್ವದೋರ್ ಆಶೈಯಿನಾಲ್ \* ಎೞ್  
ಕೊಂಗೈ ಕಿಳರ್ಂದು ಕುಮೈತ್ತು ಕ್ಕುದುಗಲಿತ್ತು \*  
ಆವಿಯೈ ಆಗುಲಂ ಶೆಯ್ಯುಂ  
ಅಂಗುಯಿಲೇ ! \* ಉನಕ್ಕೆನ್ನ ಮಱೈಂದುಱೈವು \*  
ಆಱಿಯುಂ ಶಂಗುಂ ಒಣ್ ತಂಡುಂ \*  
ತಂಗಿಯ ಕೈಯವನೈ ವರ ಕ್ಯೂವಿಲ್ \* ನೀ  
ಶಾಲ ತ್ತರುಮಂ ಪೆಱುದಿ (೭)

ಶಾಂಗಂ ವಳೈಯ ವಲಿಕ್ಕುಂ \* ತಡ ಕೈ  
ಚ್ಚದುರ್ ಪೊರುತ್ತಂ ಉಡೈಯರ್ \*  
ನಾಂಗಳ್ ಎಮ್ಮಿಲ್ ಇರುಂದೊಟ್ಟಿಯ ಕಚ್ಚಂಗಂ \*  
ನಾನುಂ ಅವನುಂ ಅಱಿದುಂ \*  
ತೇಂಗನಿ ಮಾಂ ಪೊಱಿಲ್ ಶೆಂದಳಿರ್ ಕೋದುಂ \*  
ಶಿಱು ಕುಯಿಲೇ ! \* ತಿರುಮಾಲೈ  
ಆಂಗು ವಿರೈಂದೊಲ್ಲೈ ಕ್ಯೂಗಿಱ್ಱಿಯಾಗಿಲ್ \*  
ಅವನೈ ನಾೞ್ ಶೆಯ್ವನ ಕಾಣೇ ! (೮)

ಪೈಂಗಿಳಿ ವಣ್ಣ್ ಶಿರೀದರ್ ಎನ್ನದೋರ್ \*  
ಪಾಶತ್ತಗ ಪ್ಪಟ್ಟಿರುಂದೇ \*  
ಪೊಂಗೊಳಿ ವಂಡಿರೈಕ್ಕುಂ ಪೊಱಿಲ್ ವಾಱ್ ಕುಯಿಲೇ ! \*  
ಕುಱಿಕೊಂಡಿದು ನೀ ಕೇಳ್ \*  
ಶಂಗೊಡು ಶಕ್ಕರತ್ತಾೞ್ ವರ ಕ್ಯೂವುದಲ್ \*  
ಪೋೞ್ ವಳೈ ಕೊಂಡು ತರುದಲ್ \*  
ಇಂಗುಳ್ಳ ಕಾವಿನಿಲ್ ವಾಱಿ ಕ್ಕರುದಿಲ್ \*  
ಇರಂಡತ್ತೊನ್ನೇಲ್ ತಿಣ್ಣಂ ವೇಂಡುಂ (೯)

ಅನ್ನುಲಗಂ ಅಳಂದಾನೈ ಉಗಂದು \*  
 ಅಡಿಮೈಕ್ಕಣ್ ಅವನ್ ವಲಿ ಶೆಯ್ಯ \*  
 ತೆನ್ನಲುಂ ತಿಂಗಳುಂ ಊಡಱುತ್ತ \* ಎನ್ನೈ  
 ನಲಿಯುಂ ಮುಱೈಮೈ ಅಱಿಯೇ \*  
 ಎನ್ನುಂ ಇ ಕ್ಕಾವಿಲ್ ಇರುಂದಿರುಂದು \* ಎನ್ನೈ  
 ತದತ್ತಾದೇ ನೀಯುಂ ಕುಯಿಲೇ ! \*  
 ಇನ್ನು ನಾರಾಯಣನೈ ವರ ಕ್ಕುವಾಯೇಲ್ \*  
 ಇಂಗುಱ್ಱು ನಿನ್ನುಂ ತುರಪ್ಪನ್ (೧೦)

‡ವಿಣ್ ಉಱಿ ನೀಂಡಡಿ ತಾವಿಯ ಮೈಂದನೈ \*  
 ವೇಱ್ ಕಣ್ ಮಡಂದೈ ವಿರುಮ್ಬಿ \*  
 ಕಣ್ ಉಱಿ ಎನ್ ಕಡಲ್ ವಣ್ಣನೈ ಕ್ಕೂವು \*  
 ಕರುಂಗುಯಿಲೇ ! ಎನ್ನ ಮಾಱುಂ \*  
 ಪಣ್ ಉಱು ನಾನ್ ಮುಱೈಯೋರ್ ಪುದುವೈ ಮನ್ನ \*  
 ಪಟ್ಟರ್ ಪಿರಾನ್ ಕೋದೈ ಶೊನ್ನ \*  
 ನಣ್ ಉಱು ವಾಶಗ ಮಾಲೈ ವಲ್ಲಾರ್ \* ನಮೋ  
 ನಾರಾಯಣಾಯ ಎನ್ನಾರೇ ! (೧೧)

|| ಆಂಡಾಳ್ ತಿರುವಡಿಗಳೇ ಶರಣಂ ||

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ವಾರಣಮಾಯಿರಂ ॥

ಮಾಯವ೯ ತನ್ನೈ ಮಣಿೞ್ತಿಯ್ಯ ಕ್ಕಂಡ ತೂಯನಱ್ ಕನೈವೈ ತೋೞಿ  
ಕ್ಕುರೈತ್ತಲ್

‡ವಾರಣಂ ಆಯಿರಂ \* ಶೂೞಿ ವಲಂಜೆಯ್ದು \*  
ನಾರಣ ನಮ್ಬಿ \* ನಡಕ್ಕಿನ್ಱಾ೯ ಎನ್ನೈದಿರ್ \*  
ಪೂರಣ ಪೊೞ್ಕುಡಂ \* ವೈತ್ತು ಪ್ಪುೞಂ ಎಂಗುಂ \*  
ತೋರಣಂ ನಾಟ್ಟು \* ಕ್ಕನಾ ಕ್ಕಂಡೇ೯ ತೋೞಿ ! ನಾನ್ (೧)

ನಾಳೈ ವದುವೈ \* ಮಣಂ ಎನ್ನು ನಾಳ್ ಇಟ್ಟು \*  
ಪಾಳೈ ಕಮುಗು \* ಪರಿಶುಡೈ ಪ್ಪಂದಱ್ ಕೀೞ್ \*  
ಕೋಳರಿ ಮಾದವ೯ \* ಕೋವಿಂದ೯ ಎನ್ನಾ೯ ಓರ್ \*  
ಕಾಳೈ ಪುಗುದ \* ಕ್ಕನಾ ಕ್ಕಂಡೇ೯ ತೋೞಿ ! ನಾನ್ (೨)

ಇಂದಿರ೯ ಉಳ್ಳಿಟ್ಟು \* ತೇವರ್ ಕುೞಾಂ ಎಲ್ಲಾಂ \*  
ವಂದಿರುಂದೆನ್ನೈ \* ಮಗಳ್ ಪೇಶಿ ಮಂದಿರಿತ್ತು \*  
ಮಂದಿರ ಕ್ಕೋಡಿ ಉಡುತ್ತಿ \* ಮಣ ಮಾಲೈ \*  
ಅಂದರಿ ಶೂಟ್ಟು \* ಕ್ಕನಾ ಕ್ಕಂಡೇ೯ ತೋೞಿ ! ನಾನ್ (೩)

ನಾಲ್ ತಿಶೈ ತ್ತೀತ್ತ೯ಂ ಕೋಣರ್ಂದು \* ನನಿ ನಲ್ಲಿ \*  
ಪಾಪ್ಪನ ಚಿಟ್ಟರ್ಗಳ್ \* ಪಲ್ಲಾರ್ ಎಡುತ್ತೇತ್ತಿ \*  
ಪೂ ಪ್ಪುನೈ ಕಣ್ಣಿ \* ಪ್ಪುನಿದನೋಡೇ೯ ತನ್ನೈ \*  
ಕಾಪ್ಪು ನಾಣ್ ಕಟ್ಟು \* ಕ್ಕನಾ ಕ್ಕಂಡೇ೯ ತೋೞಿ ! ನಾನ್ (೪)

**Attention:** Please note that the letters ಱ and ಱ denote ೞ and ೞ respectively, in Tamil. Also note that ಱ್ಱ sounds almost like ಱ್ಱು , ಱ್ಱೈ like ಱ್ಱೈ , and so on. The consonant-cluster ಱ್ಱ is pronounced somewhere between ಱ್ಱು and ಱ್ಱು. It is, however, colloquially acceptable to pronounce the clusters ಱ್ಱ and ಱ್ಱು as ಱ್ಱು and ಱ್ಱು, respectively.

ಕದಿರ್ ಒಳಿ ತೀಪಂ \* ಕಲಶಂ ಉಡ್ಡೆ ಏಂದಿ \*

ಶದಿರ್ ಇಳ ಮಂಗೈಯರ್ ತಾಂ \* ವಂದೆದಿರ್ ಕೊಳ್ಳ \*  
ಮದುರೈಯಾರ್ ಮನ್ನ \* ಅಡಿ ನಿಲೈ ತೊಟ್ಟೆಂಗುಂ \*  
ಅದಿರ ಪ್ಪುಗುದ \* ಕ್ಕನಾ ಕ್ಕಂಡೇ ತೋಱೇ ! ನಾನ್ (೫)

ಮತ್ತಳಂ ಕೊಟ್ಟ \* ವರಿ ಶಂಗಂ ನಿನ್ನೂದ \*  
ಮುತ್ತುಡೈ ತ್ತಾಮಂ \* ನಿರೈ ತಾಱೊಂದ ಪಂದಱ್ ಕೀಱ್ \*  
ಮೈತ್ತುನ \* ನಮ್ಬಿ \* ಮದುಶೂದ \* ವಂದೆನ್ನೈ \*  
ಕೈತ್ತಲಂ ಪಱ್ಱ \* ಕ್ಕನಾ ಕ್ಕಂಡೇ ತೋಱೇ ! ನಾನ್ (೬)

ವಾಯ್ ನಲ್ಲಾರ್ \* ನಲ್ಲ ಮಱೈ ಓದಿ ಮಂದಿರತ್ತಾಲ್ \*  
ಪಾಶಿಲೈ ನಾಣಲ್ ಪಡುತ್ತು \* ಪ್ಪರಿದಿ ವೈತ್ತು \*  
ಕಾಯ್ ಶಿನ ಮಾ ಕಳಿಱನ್ನಾ \* ಎನ್ ಕೈ ಪ್ಪಱ್ಱಿ \*  
ತೀ ವಲಂಜೆಯೈ \* ಕ್ಕನಾ ಕ್ಕಂಡೇ ತೋಱೇ ! ನಾನ್ (೭)

ಇಮ್ಮೈಕ್ಕುಂ \* ಏಱೇಱ್ ಪಿಱವಿಕ್ಕುಂ ಪಱ್ಱಾವಾ \*  
ನಮ್ಮೈ ಉಡೈಯವ \* ನಾರಾಯಣ \* ನಮ್ಬಿ \*  
ಶೆಮ್ಮೈ ಉಡೈಯ \* ತಿರು ಕೈಯಾಲ್ ತಾಳ್ ಪಱ್ಱಿ \*  
ಅಮ್ಮಿ ಮಿದಿಕ್ಕ \* ಕ್ಕನಾ ಕ್ಕಂಡೇ ತೋಱೇ ! ನಾನ್ (೮)

ವರಿ ಶಿಲೈ ವಾಳ್ ಮುಗತ್ತು \* ಎನ್ ಐಮಾರ್ ತಾಂ ವಂದಿಟ್ಟು \*  
ಎರಿ ಮುಗಂ ಪಾರಿತ್ತು \* ಎನ್ನೈ ಮುನ್ನೇ ನಿಱುತ್ತಿ \*  
ಅರಿ ಮುಗ \* ಅಚ್ಚುದ \* ಕೈಮ್ಮೇಲ್ ಎನ್ ಕೈ ವೈತ್ತು \*  
ಪೊರಿ ಮುಗಂದಟ್ಟ \* ಕ್ಕನಾ ಕ್ಕಂಡೇ ತೋಱೇ ! ನಾನ್ (೯)

ಕುಂಕುಮಂ ಅಪ್ಪಿ \* ಕ್ಕುಳಿರ್ ಶಾಂದಂ ಮಟ್ಟಿತ್ತು \*  
ಮಂಗಲ ವೀದಿ \* ವಲಂಜೆಯು ಮಣ ನೀರ್ \*  
ಅಂಗವನೋಡುಂ \* ಉಡ್ಡೆ ಶೆನ್ನಂಗಾನ್ನೈ ಮೇಲ್ \*  
ಮಂಜನಂ ಆಟ್ಟ \* ಕ್ಕನಾ ಕ್ಕಂಡೇ ತೋಱೇ ! ನಾನ್ (೧೦)

‡ಆಯನು ಕ್ಕಾಗ \* ತ್ತಾನ್ ಕಂಡ ಕನಾವಿನ್ನೈ \*  
ವೇಯರ್ ಪುಗಱ್ \* ವಿಲ್ಲಿ ಪುತ್ತೂರ್ ಕ್ಕೋಣ್ ಕೋದೈ ಶೋಲ್ \*

ತೂಯ ತಮಿೞ್ ಮಾಲೈ \* ಈರ್ ಐಂದುಂ ವಲ್ಲವರ್ \*  
ವಾಯುನೞ್ ಮಕ್ಕಳೈ ಪೆಱ್ಱು \* ಮಗಿೞ್ವರೇ (೧೧)

|| ಆಂಡಾಳ್ ತಿರುವಡಿಗಳೇ ಶರಣಂ ||



ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಕರುಪ್ಪೂರಂ ನಾಱುವೋ ॥

ಪಾಂಚಜನ್ವಿಯತ್ತೈ ಪ್ಪದ್ಮನಾಭನೋಡುಂ ಶುಱ್ಱಮಾಕ್ಕುದಲ್

‡ಕರು ಪ್ಪೂರಂ ನಾಱುವೋ \* ಕಮಲ ಪ್ಪೂ ನಾಱುವೋ \*  
ತಿರು ಪ್ಪವಳ ಚ್ಚೆವ್ವಾಯ್ ತಾನ್ \* ತಿತ್ತಿತ್ತಿರುಕ್ಕುವೋ \*  
ಮರುಪ್ಪೊಶಿತ್ತ ಮಾದವನ್ ತನ್ \* ವಾಯ್ ಚ್ಚುವೈಯುಂ ನಾಱುಮುಂ \*  
ವಿರುಪ್ಪುಱ್ಱು ಕೈಟ್ಟಿನೇನ್ \* ಶೋಲ್ ಆಱಿ ವೆಣ್ ಶಂಗೇ ! (೧)

ಕಡಲಿಲ್ ಪಿಱಂದು \* ಕರುದಾದು \* ಪಂಚಜನ್ \*  
ಉಡಲಿಲ್ ವಳರ್ಂದು ಪೋಯ್ \* ಊಱಿಯಾನ್ ಕೈ ತ್ತಲತ್ತು \*  
ಇಡರಿಲ್ ಕುಡಿ ಏಱಿ \* ತೀಯ ಅಶುರರ್ \*  
ನಡಲೈ ಪ್ಪಡ ಮುಱಂಗುಂ \* ತೋಱ್ಱಾಯ್ ನಱ್ಱಂಗೇ ! (೨)

ತಡ ವರೈಯಿನ್ ಮೀದೇ \* ಶರದ್ ಕಾಲ ಶಂದಿರನ್ \*  
ಇಡೈ ಉವಾವಿಲ್ ವಂದು \* ಎಱುಂದಾಲೇ ಪೋಲ \* ನೀಯುಂ  
ವಡ ಮದುರೈಯಾರ್ ಮನ್ನನ್ \* ವಾಶುದೇವನ್ ಕೈಯಿಲ್ \*  
ಕುಡಿ ಏಱಿ ವೀಱ್ಱಿರುಂದಾಯ್ \* ಕೋಲ ಪ್ಪೆರುಂಜಂಗೇ ! (೩)

ಶಂದಿರ ಮಂಡಲಂ ಪೋಲ್ \* ತಾವೋದರನ್ ಕೈಯಿಲ್ \*  
ಅಂದರಂ ಒನ್ನಿನ್ನಿ \* ಏಱಿ ಅವನ್ ಶೆವಿಯಿಲ್ \*  
ಮಂದಿರಂ ಕೊಳ್ಳಾಯೇ ಪೋಲುಂ \* ವಲಂ ಪುರಿಯೇ \*  
ಇಂದಿರನುಂ ಉನ್ನೋಡು \* ಶೆಲ್ವತ್ತುಕ್ಕೇಲಾನೇ (೪)

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ತ and ಱ್ಱ, respectively.

ಉನ್ನೋಡುಡನೇ \* ಒರು ಕಡಲಿಲ್ ವಾಱ್‌ವಾರೈ \*  
 ಇನ್ನಾರ್ ಇನ್ನೆಯಾರ್ ಎನ್ನು \* ಎಣ್ಣುವಾರ್ ಇಲ್ಲೈ ಕಾಣ್ \*  
 ಮನ್ನಾಗಿ ನಿನ್ಱ \* ಮದುಶೂರ್ಡ್ ವಾಯ್ ಅಮುದಂ \*  
 ಪನ್ನಾಳುಂ ಉಣ್ಣಿನ್ಱಾಯ್ \* ಪಾಂಚಜನ್ನಿಯಮೇ ! (೫)

ಪೋಯ್ ತ್ತೀರ್ತ್ತಂ ಆಡಾದೇ \* ನಿನ್ಱ ಪುಣರ್ ಮರುದಂ \*  
 ಶಾಯ್ ತ್ತೀರ್ತ್ತಾಣ್ ಕೈ ತ್ತಲತ್ತೇ \* ಏಱಿ ಕ್ಕುಡಿ ಕೊಂಡು \*  
 ಶೇಯ್ ತ್ತೀರ್ತ್ತಮಾಯ್ ನಿನ್ಱ \* ಶೆಂಗಣ್ ಮಾಲ್ ತನ್ನಡೈಯ \*  
 ವಾಯ್ ತ್ತೀರ್ತ್ತಂ ಪಾಯ್‌ಂದಾಡ ವಲ್ಲಾಯ್ \* ವಲಂ ಪುರಿಯೇ ! (೬)

ಶೆಂಗಮಲ ನಾಣ್ ಮಲರ್ ಮೇಲ್ \* ತೇನುಗರುಂ ಅನ್ನಂ ಪೋಲ್ \*  
 ಶೆಂಗಣ್ ಕರು ಮೇನಿ \* ವಾಶುದೇವನುಡಯ \*  
 ಅಂಗೈ ತ್ತಲಂ ಏಱಿ \* ಅನ್ನ ವಶಂಜೆಯ್ಯುಂ \*  
 ಶಂಗರೈಯಾ ! ಉಣ್ ಶೆಲ್ವಂ \* ಶಾಲ ಅಱಿಯದೇ ! (೭)

ಉಣ್ಬುದು ಶೊಲ್ಲಿಲ್ \* ಉಲಗಳಂದಾಣ್ ವಾಯ್ ಅಮುದಂ \*  
 ಕಣ್ ಪಡೈ ಕೊಳ್ಳಲ್ \* ಕಡಲ್ ವಣ್ಣ್ ಕೈ ತ್ತಲತ್ತೇ \*  
 ಪೆಣ್ ಪಡೈಯಾರ್ ಉಣ್ ಮೇಲ್ \* ಪೆರುಂ ಪೂಶಲ್ ಶಾಱ್ಱುಗಿನ್ಱಾರ್ \*  
 ಪಣ್ಬಲ ಶೆಯ್ಗಿನ್ಱಾಯ್ \* ಪಾಂಚಜನ್ನಿಯಮೇ ! (೮)

ಪದಿನಾಱಾಂ ಆಯಿರವರ್ \* ತೇವಿಮಾರ್ ಪಾತ್ತಿರುಪ್ಪ \*  
 ಮದು ವಾಯಿಲ್ ಕೊಂಡಾಱ್ ಪೋಲ್ \* ಮಾದವ್ ತ್ತ ವಾಯ್ ಅಮುದಂ \*  
 ಪೊದುವಾಗ ಉಣ್ಬುದನೈ \* ಪ್ಪುಕ್ಕು ನೀ ಉಂಡಕ್ಕಾಲ್ \*  
 ಶಿದೈಯಾರೋ ಉನ್ನೋಡು \* ಶೆಲ್ವ ಪೈರುಂಜಂಗೇ ! (೯)

‡ಪಾಂಚಜನ್ನಿಯತ್ತೈ \* ಪ್ಪಱ್ಱನಾಬನೋಡುಂ \*  
 ವಾಯ್‌ಂದ ಪೆರುಂಜುಱ್ಱಂ ಆಕ್ಕಿಯ \* ವಣ್ ಪುದುವೈ \*  
 ಏಯ್‌ಂದ ಪುಗಱ್ ಪ್ಪಟ್ಟರ್ ಪಿರಾಣ್ \* ಕೋದೈ ತಮಿಱ್ ಈರ್ ಐಂದುಂ \*  
 ಆಯ್‌ಂದೇತ್ತ ವಲ್ಲಾರ್ \* ಅವರುಂ ಅಣುಕ್ಕರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ವಿಣ್ಣೇಲ ಮೇಲಾಪ್ಪು ॥

ಮೇಗವಿಡು ತೂದು

‡ವಿಣ್ಣೇಲ ಮೇಲಾಪ್ಪು \* ವಿರಿತ್ತಾಱ್ ಪೋಲ್ ಮೇಗಂಗಾಳ್ \*  
ತೆಣ್ಣೇರ್ ಪಾಯ್ ವೇಂಗಡತ್ತು \* ಎೞ ತಿರುಮಾಲುಂ ಪೋಂದಾನೇ \*  
ಕಣ್ಣೇರ್ಗಳ್ ಮುಲೈ ಕ್ಕುವಟ್ಟಿಲ್ \* ತುಳಿ ಶೋರ ಚ್ಚೋವೇನೈ \*  
ಪೆಣ್ಣೇಮೈ ಈಡಱಿಕ್ಕುಂ \* ಇದು ತಮಕ್ಕೋರ್ ಪೆರುಮೈಯೇ (೧)

ಮಾ ಮುತ್ತ ನಿದಿ ಶೋರಿಯುಂ \* ಮಾ ಮುಗಿಲಾಳ್ \* ವೇಂಗಡತ್ತು  
ಚ್ಚಾಮತ್ತಿ ನಿಱಂಗೊಂಡ \* ತಾಳಾಳ್ ವಾತ್ತೈ ಎನ್ನೇ \*  
ಕಾಮ ತ್ತೀ ಉಳ್ ಪುಗುಂದು \* ಕದುವ ಪ್ಪಟ್ಟಿಡೈ ಕ್ಕಂಗುಲ್ \*  
ಏಮತ್ತೋರ್ ತೆನ್ನಲುಕ್ಕು \* ಇಂಗಿಲಕ್ಕಾಯ್ ನಾೞ ಇರುಪ್ಪೇನೇ (೨)

ಒಳಿ ವಣ್ಣಂ ವಳೈ ಶಿಂದೈ \* ಉಱಕ್ಕತ್ತೋಡಿವೈ ಎಲ್ಲಾಂ \*  
ಎಳಿಮೈಯಾಲ್ ಇಟ್ಟೆನ್ನೈ \* ಈಡಱಿಯ ಪ್ಪೋಯಿನವಾಲ್ \*  
ಕುಳಿರ್ ಅರುವಿ ವೇಂಗಡತ್ತು \* ಎೞ ಕೋವಿಂದೞ ಕುಣಂ ಪಾಡಿ \*  
ಅಳಿ ಅತ್ತ ಮೇಗಂಗಾಳ್ ! \* ಆವಿ ಕಾತ್ತಿರುಪ್ಪೇನೇ (೩)

ಮಿೞ ಆಗತ್ತೆಱುಗಿನ್ನ \* ಮೇಗಂಗಾಳ್ \* ವೇಂಗಡತ್ತು  
ತ್ತೞ ಆಗ ತ್ತಿರುಮಂಗೈ \* ತಂಗಿಯ ಶೀರ್ ಮಾವೞು \*  
ಎೞ ಆಗತ್ತಿಳಂಗೊಂಗೈ \* ವಿರುಱ್ಪಿ ತ್ತಾಂ ನಾಳ್ ದೋಱುಂ \*  
ಪೋೞ ಆಗಂ ಪುಲ್ಲುದಱ್ಕು \* ಎೞ ಪುರಿವುಡೈಮೈ ಶೆಪ್ಪುಮಿನೇ (೪)

**Attention:** Please note that the letters ಱ and ಱ denote ್ರ and ್ರ respectively, in Tamil. Also note that ಱ್ಱ sounds almost like ಱ್ಱ್ರ , ಱ್ಱೈ like ಱ್ಱ್ರೈ , and so on. The consonant-cluster ಱ್ಱ is pronounced somewhere between ಱ್ಱ್ರ and ಱ್ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ತ and ಱ್ಱ್ರ, respectively.

ವಾಣ್ ಕೊಂಡು ಕಿಳರ್ಂದೆಲುಂದ \* ಮಾ ಮುಗಿಲಾಳ್ ! \* ವೇಂಗಡತ್ತು  
 ತ್ತೇ ಕೊಂಡ ಮಲರ್ ಶಿದಱ \* ತ್ತಿರಂದೇಱಿ ಪ್ಪೊಱಿವೀರ್ಗಾಳ್ \*  
 ಊಣ್ ಕೊಂಡ ವಳ್ ಉಗಿರಾಲ್ \* ಇರಣೆಯನೈ ಉಡಲ್ ಇಡಂದಾಣ್ \*  
 ತಾಣ್ ಕೊಂಡ ಶರಿ ವಳ್ಳೆಗಳ್ \* ತರುಮಾಗಿಲ್ ಶಾಱ್ಪುಮಿನೇ (೫)

ಶಲಂಗೊಂಡು ಕಿಳರ್ಂದೆಲುಂದ \* ತಣ್ ಮುಗಿಲಾಳ್ ! \* ಮಾ ವಲಿಯೈ  
 ನಿಲಂಗೊಂಡಾಣ್ ವೇಂಗಡತ್ತೇ \* ನಿರಂದೇಱಿ ಪ್ಪೊಱಿವೀರ್ಗಾಳ್ \*  
 ಉಲಂಗುಂಡ ವಿಳಂಗನಿ ಪೋಲ್ \* ಉಳ್ ಮೆಲಿಯ ಪ್ಪುಗುಂದು \* ಎನ್ನೈ  
 ನಲಂಗೊಂಡ ನಾರಣಱ್ಕು \* ಎಣ್ ನಡಲೈ ನೋಯ್ ಶೆಪ್ಪುಮಿನೇ (೬)

‡ಶಂಗ ಮಾ ಕಡಲ್ ಕಡೈಂದಾಣ್ \* ತಣ್ ಮುಗಿಲಾಳ್ ! \* ವೇಂಗಡತ್ತು  
 ಚ್ಚೆಂಗಣ್ ಮಾಲ್ ಶೇವಡಿ ಕ್ಕೀಱ್ \* ಅಡಿ ವೀಱ್ಚಿ ವಿಣ್ಣಪ್ಪಂ \*  
 ಕೊಂಗೈ ಮೇಲ್ ಕುಂಕುಮತ್ತಿ \* ಕುಱಿಪ್ಪೊಱಿಯ ಪ್ಪುಗುಂದು \* ಒರು ನಾಳ್  
 ತಂಗುಮೇಲ್ \* ಎಣ್ ಆವಿ ತಂಗುಮೆನ್ನುರೈಯೀರೇ (೭)

ಕಾರ್ ಕಾಲತ್ತೆಱುಗಿನ್ನ \* ಕಾಮುಗಿಲಾಳ್ ! \* ವೇಂಗಡತ್ತು  
 ಪ್ಪೋರ್ ಕಾಲತ್ತೆಱುಂದರುಳಿ \* ಪ್ಪೊರುದವನಾರ್ ಪೇರ್ ಶೊಲ್ಲಿ \*  
 ನೀರ್ ಕಾಲ ತ್ತೆರುಕ್ಕಿಲ್ \* ಅಂ ಪಱಿವಿಲೈ ಪೋಲ್ ವೀಱ್ವೇನೈ \*  
 ವಾರ್ ಕಾಲತ್ತೊರು ನಾಳ್ \* ತಂ ವಾಶಗಂ ತಂದರುಳಾರೇ (೮)

ಮದ ಯಾನೈ ಪೋಲ್ ಎಱುಂದ \* ಮಾ ಮುಗಿಲಾಳ್ ! \* ವೇಂಗಡತ್ತೈ  
 ಪ್ಪದಿಯಾಗ ವಾಱ್ವೀರ್ಗಾಳ್ ! \* ಪಾವ್ಪುಣೈಯಾಣ್ ವಾತ್ತೈ ಎನ್ನೇ \*  
 ಕದಿ ಎನ್ನುಂ ತಾಣ್ ಆವಾಣ್ \* ಕರುದಾದು \* ಓರ್ ಪೆಣ್ ಕೊಡಿಯೈ  
 ವದೈ ಶೆಯ್ದಾಣ್ ಎನ್ನುಂ ಶೋಲ್ \* ವೈಯಗತ್ತಾರ್ ಮದಿಯಾರೇ (೯)

‡ನಾಗತ್ತಿ ಆಣೈಯಾನೈ \* ನನ್ನುದಲಾಳ್ ನಯಂದುರೈ ಶೆಯ್  
 ಮೇಗತ್ತೈ \* ವೇಂಗಡ ಕೋಣ್ \* ವಿಡು ತೂದಿಲ್ ವಿಣ್ಣಪ್ಪಂ \*  
 ಪೋಗತ್ತಿಲ್ ವಱುವಾದ \* ಪುದುವೈಯರ್ ಕೋಣ್ ಕೋದೈ ತಮಿಱ್ \*  
 ಆಗತ್ತು ವೈತ್ತುರೈಪ್ಪಾರ್ ಅವರ್ \* ಅಡಿಯಾರ್ ಆಗುವರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಶಿಂದುರ ಚೈವೊಡಿ ॥

ತಿರುಮಾಲಿರುಂಜೋಲೈ ಎಮ್ಮೆರುಮಾರ್ ತಿಱತ್ತೀಡುಬಟ್ಟಿರಂಗುದಲ್

‡ಶಿಂದುರ ಚೈಂ ಪೊಡಿ ಪ್ಪೋಲ್ \* ತಿರುಮಾಲಿರುಂಜೋಲೈ ಎಂಗುಂ \*  
ಇಂದಿರ ಕೋಬಂಗಳೇ \* ಎಱುಂದುಂ ಪರಂದಿಟ್ಟಿನವಾಲ್ \*  
ಮಂದರಂ ನಾಟ್ಟಿ ಅನ್ನು \* ಮದುರ ಕ್ಕೊಱುಂಜಾಱು ಕೊಂಡ \*  
ಶುಂದರ ತ್ತೋಳುಡೈಯಾರ್ \* ಶುಱಿಲೈಯಿಲ್ ನಿನ್ನುಯ್ದುಂಗೊಲೋ ! (೧)

ಪೋರ್ಕ್ಕಳಿಱು ಪೊರುಂ \* ಮಾಲಿರುಂಜೋಲೈ ಅಂ ಪೂಂ ಪುಱಿವಿಲ್ \*  
ತಾರ್ ಕ್ಕೊಡಿ ಮುಲ್ಲೈಗಳುಂ \* ತವಳ ನಗೈ ಕಾಟ್ಟುಗಿನ್ಱ \*  
ಕಾಕ್ಕೋಳ್ ಪಡಾಕ್ಕಳ್ ನಿನ್ನು \* ಕಱಿಱಿ ಚ್ಚಿರಿಕ್ಕ ತ್ತರಿಯೇ \*  
ಆಕ್ಕೇಡುಗೋ ತೋಱೇ ! \* ಅವರ್ ತಾರ್ ಶೆಯ್ ಪೂಶಲೈಯೇ (೨)

ಕರುವಿಳೈ ಒಣ್ಣಲರ್ಗಾಳ್ ! \* ಕಾಯಾ ಮಲರ್ಗಾಳ್ \* ತಿರುಮಾಲ್  
ಉರುವೊಳಿ ಕಾಟ್ಟುಗಿನ್ಱೀರ್ \* ಎನಕ್ಕುಯ್ ವಱಿಕ್ಕೊನ್ನುರೈಯೀರ್ \*  
ತಿರು ವಿಳೈಯಾಡು ತಿಣ್ ತೋಳ್ \* ತಿರುಮಾಲಿರುಂಜೋಲೈ ನಮ್ಮಿ \*  
ವರಿವಳೈ ಇಲ್ ಪುಗುಂದು \* ವಂದಿ ಪಱುಂ ವಱಿಕ್ಕುಳದೇ (೩)

ಪೈಂ ಪೊಱಿಲ್ ವಾಱ್ ಕುಯಿಲ್ಗಾಳ್ ! ಮಯಿಲ್ಗಾಳ್ ! \* ಒಣ್ ಕರುವಿಳೈಗಾಳ್ \*  
ವಮ್ಮ ಕ್ಕಳಂಗನಿಗಾಳ್ ! \* ವಣ್ಣಿ ಪ್ಪೂವೈ ನಱು ಮಲರ್ಗಾಳ್ \*  
ಐಂ ಪೆರುಂ ಪಾದಗರ್ಗಾಳ್ ! \* ಅಣಿ ಮಾಲಿರುಂಜೋಲೈ ನಿನ್ಱ \*  
ಎಂ ಪೆರುಮಾನುಡೈಯ ನಿಱಂ \* ಉಂಗಳುಕ್ಕೇ ಶೆಯ್ವದೇ (೪)

**Attention:** Please note that the letters ಱಿ and ಱಿ denote ್ರ and ್ರ respectively, in Tamil. Also note that ಱಿ sounds almost like ಱ್ರಿ , ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ತ and ಱ್ಱ, respectively.

ತುಂಗ ಮಲರ್ ಪೊಳಿಲ್ ಶೂೞ್ \* ತಿರುಮಾಲಿರುಂಜೋಲೈ ನಿನ್ಱ \*  
 ಶೆಂಗಣ್ ಕರು ಮುಗಿಲಿ \* ತಿರು ಉರು ಪೋಲ್ \* ಮಲರ್ ಮೇಲ್  
 ತೊಂಗಿಯ ವಂಡಿನಂಗಾಳ್ ! \* ತೊಗು ಪೂಂಜುನೈಗಾಳ್ ! \* ಶುನೈಯಿಲ್  
 ತಂಗು ಶೆಂದಾಮರೈಗಾಳ್ ! \* ಎನಕ್ಕೋರ್ ಶರಣ್ ಶಾಱ್ಱುಮಿನೇ (೫)

‡ನಾಱು ನಱುಂ ಪೊಳಿಲ್ \* ಮಾಲಿರುಂಜೋಲೈ ನಮ್ಮಿಕ್ಕು \* ನಾಱ  
 ನೂಱು ತಡಾವಿಲ್ ವೆಣ್ಣೆಯ್ \* ವಾಯ್ ನೇರಂದು ಪರಾವಿ ವೈತ್ತೇ \*  
 ನೂಱು ತಡಾ ನಿಱೈಂದ \* ಅಕ್ಕಾರ ಅಡಿಶಿಲ್ ಶೊನ್ನೇ \*  
 ಏಱು ತಿರು ಉಡೈಯಾರ್ \* ಇನ್ಱು ವಂದಿವೈ ಕೊಳ್ಳುಂಗೆಲೋ ! (೬)

ಇನ್ಱು ವಂದಿತ್ತನೈಯುಂ \* ಅಮುದು ಶೆಯ್ಪಿಡ ಪೊಳಿಲ್ \* ನಾಱ  
 ಒನ್ಱು ನೂಱಾಯಿರಮಾ ಕೊಡುತ್ತು \* ಪಿನ್ಱುಂ ಆಳುಂ ಶೆಯ್ಪ \*  
 ತೆನ್ನಲ್ ಮಣಂಗಮಱುಂ \* ತಿರುಮಾಲಿರುಂಜೋಲೈ ತನ್ನಳ್  
 ನಿನ್ಱು ಪಿರಾರ್ \* ಅಡಿಯೇ ಮನತ್ತೇ ವಂದು \* ನೇರ್ ಪಡಿಲೇ (೭)

ಕಾಲೈ ಎಱುಂದಿರುಂದು \* ಕರಿಯ ಕುರುವಿ ಕ್ಕಣಂಗಳ್ \*  
 ಮಾರ್ಲಿ ವರವು ಶೊಲ್ಲಿ \* ಮರುಳ್ ಪಾಡುದಲ್ ಮೆಯ್ ಮೈ ಕೊಲೋ \*  
 ಶೋಲೈ ಮಲೈ ಪ್ಪೆರುಮಾರ್ \* ತುವರಾಬದಿ ಎಂ ಪೆರುಮಾರ್ \*  
 ಆಲಿ ಇಲೈ ಪ್ಪೆರುಮಾರ್ \* ಅವರ್ ವಾತ್ತೈ ಉರೈಕ್ಕಿನ್ಱದೇ (೮)

ಕೋಂಗಲರುಂ ಪೊಳಿಲ್ \* ಮಾಲಿರುಂಜೋಲೈಯಿಲ್ ಕೊನ್ನೈಗಳ್ ಮೇಲ್ \*  
 ತೂಂಗು ಪೋ ಮಾರೈಗಳೋಡು \* ಉಡನಾಯ್ ನಿನ್ಱು ತೂಂಗುಗಿನ್ನೇ \*  
 ಪೂಂಗೆಳ್ ತಿರುಮುಗತ್ತು \* ಮಡುತ್ತಾದಿಯ ಶಂಗೊಲಿಯುಂ \*  
 ಶಾಂಗವಿಲ್ ನಾಣ್ ಒಲಿಯುಂ \* ತಲೈ ಪ್ಪೆಯ್ವದೇಱ್ಱಾನ್ಱು ಕೊಲೋ ! (೯)

‡ಶಂದೊಡು ಕಾರ್ ಅಗಿಲುಂ ಶುಮಂದು \* ತಡಂಗಳ್ ಪೊರುದು \*  
 ವಂದಿಱಿಯುಂ ಶಿಲಮ್ಬಾಱುಡೈ \* ಮಾಲಿರುಂಜೋಲೈ ನಿನ್ಱು  
 ಶುಂದರನೈ \* ಶುರುಮ್ಬಾರ್ ಕುಱಲ್ \* ಕೋದೈ ತೊಗುತ್ತುರೈತ್ತ \*  
 ಶೇ ತಮಿಱ್ ಪತ್ತುಂ ವಲ್ಲಾರ್ \* ತಿರುಮಾಲ್ ಅಡಿ ಶೇವರ್ಗಳೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ಕಾಕ್ಯೋಡಲ್ ಪೂಕ್ಯಾಳ್ ||

ತಲೈವಿ ಪಿರಿವಾಱ್ಱಾದು ವರುಂದುದಲ್

‡ಕಾರ್ ಕ್ಯೋಡಲ್ ಪೂಕ್ಯಾಳ್ !\* ಕಾರ್ ಕ್ಯಡಲ್ ವಣ್ಣ್ ಎನ್ ಮೇಲ್ \* ಉಮೈ  
ಪ್ಪೋರ್ ಕ್ಯೋಲಂ ಶೆಯ್ದು \* ಪೋರ ವಿಡುತ್ತವ್ ಎಂಗುಱ್ಱಾ \*  
ಆಕ್ಯೋ ಇನಿ ನಾಂ \* ಪೂಶಲ್ ಇಡುವದು \* ಅಣಿ ತುಲಾಯ್  
ತ್ತಾಕ್ಯೋಡುಂ ನೆಂಜ್ ತನ್ನೈ \* ಪಡೈಕ್ಕ ವಲ್ಲೇ ಅಂದೋ ! (೧)

ಮೇಲ್ ತೋನ್ನಿ ಪ್ಪೂಕ್ಯಾಳ್ !\* ಮೇಲ್ ಉಲಗಂಗಳಿ ಮೀದು ಪೋಯ್ \*  
ಮೇಲ್ ತೋನ್ನುಂ ಶೋದಿ \* ವೇದ ಮುದಲ್ವರ್ ವಲಂಗೈಯಿಲ್ \*  
ಮೇಲ್ ತೋನ್ನುಂ ಆಱಿಯಿ \* ವೆಂಜುಡರ್ ಪೋಲ ಚ್ಚುಡಾದು \* ಎಮೈ  
ಮಾಱ್ಱೋಲೈ ಪ್ಪಟ್ಟವರ್ \* ಕೂಟ್ಟತ್ತು ವೈತ್ತು ಕೊಳಿಱ್ಱಿರೇ (೨)

ಕೋವೈ ಮಣಾಟ್ಟಿ !\* ನೀ ಉನ್ ಕೊಱುಂಗನಿ ಕೊಂಡು \* ಎಮೈ  
ಆವಿ ತೊಲೈವಿಯೇಲ್ \* ವಾಯ್ ಅಱಿಗರ್ ತಮೈ ಅಂಜುದುಂ \*  
ಪಾವಿಯೇ ತೋನ್ನಿ \* ಪಾಮ್ಬಣೈಯಾಕ್ಕುಂ ತಂ ಪಾಮ್ಬು ಪೋಲ್ \*  
ನಾವುಂ ಇರಂಡುಳ ವಾಯ್ತ್ತು \* ನಾಣಿಲಿಯೇನುಕ್ಕೇ (೩)

ಮುಲ್ಲೈ ಪ್ಪಿರಾಟ್ಟಿ !\* ನೀ ಉನ್ ಮುಱುವಲ್ಗಳ್ ಕೊಂಡು \* ಎಮೈ  
ಅಲ್ಲಲ್ ವಿಳೈವಿಯೇಲ್ \* ಆಱಿ ನಂಗಾಯ್ ! ಉನ್ ಅಡೈಕ್ಕಲಂ \*  
ಕೊಲ್ಲೈ ಅರಕ್ಕಿಯೈ ಮೂಕ್ಕರಿಂದಿಟ್ಟಿ \* ಕುಮರನಾರ್  
ಶೊಲ್ಲುಂ ಪೋಯ್ಯಾನಾಲ್ \* ನಾನುಂ ಪಿಱಂದಮೈ ಪೋಯ್ ಅನ್ನೇ (೪)

**Attention:** Please note that the letters ಱಿ and ಱಿ denote ್ರ and ್ರ respectively, in Tamil. Also note that ಱ್ಱಿ sounds almost like ಱ್ಱಿ , ಱ್ಱಿ like ಱ್ಱಿ , and so on. The consonant-cluster ಱ್ಱಿ is pronounced somewhere between ಱ್ಱಿ and ಱ್ಱಿ. It is, however, colloquially acceptable to pronounce the clusters ಱ್ಱಿ and ಱ್ಱಿ as ತ್ಱ and ಱ್ಱ, respectively.

ಪಾಡುಂ ಕುಯಿಲ್ಲಾಳ್ !\* ಈದೆನ್ನ ಪಾಡಲ್ \* ನಲ್ ವೇಂಗಡ  
 ನಾಡರ್ ನಮಕ್ಕೊರು ವಾಲ್ವು ತಂದಾಲ್ \* ವಂದು ಪಾಡುಮಿ \*  
 ಆಡುಂ ಕರುಳ ಕೊಡಿ ಉಡೈಯಾರ್ \* ವಂದರುಳ್ ಶೆಯ್ದು \*  
 ಕೂಡುವರ್ ಆಯಿಡಿಲ್ \* ಕೂವಿ ನುಂ ಪಾಟ್ಟುಕ್ಕಳ್ ಕೇಟ್ಟುಮೇ (೫)

ಕಣ ಮಾ ಮಯಿಲ್ಲಾಳ್ !\* ಕಣ್ಣ ಪಿರಾ ತಿರು ಕೋಲಂ ಪೋನ್ನು \*  
 ಅಣಿ ಮಾ ನಡಂ ಪಯಿನ್ನಾಡುಗಿನ್ನೀಕ್ಕು \* ಅಡಿ ವೀಲಾಗಿನ್ನೇ \*  
 ಪಣಂ ಆಡರವಣೈ \* ಪ್ಪಿಲ್ಲಲ ಕಾಲಮುಂ ಪಳ್ಳಿ ಕೊಳ್ \*  
 ಮಣವಾಳರ್ ನಮೈ ವೈತ್ತ \* ಪರಿಶಿದು ಕಾಣ್ಮಿನೇ (೬)

ನಡಂ ಆಡಿ ತೋಗೈ ವಿರಿಕ್ಕಿನ್ಟ \* ಮಾ ಮಯಿಲ್ಲಾಳ್ \* ಉಮೈ  
 ನಡಂ ಆಟ್ಟಂ ಕಾಣ \* ಪ್ಪಾವಿಯೇರ್ ನಾ ಓರ್ ಮುದಲ್ ಇಲೇ \*  
 ಕುಡಂ ಆಡು ಕೂತ್ತ \* ಕೋವಿಂದ ಕೋಮಿಱೈ ಶೆಯ್ದು \* ಎಮೈ  
 ಉಡೈ ಮಾಡು ಕೊಂಡಾ \* ಉಂಗಳುಕ್ಕಿನಿ ಒನ್ನು ಪೋದುಮೇ (೭)

ಮಱೈಯೇ ! ಮಱೈಯೇ ! ಮಣ್ ಪುಱಂ ಪೂಶಿ \* ಉಳ್ಳಾಯ್ ನಿನ್ನು \*  
 ಮೆಱುಗೂಱೈನಾಱಿ ಪೋಲ್ \* ಊಱುನಲ್ ವೇಂಗಡತ್ತುಳ್ ನಿನ್ನು \*  
 ಅಱಿಗ ಪ್ಪಿರಾನಾರ್ ತಮೈ \* ಎ ನೆಂಜತ್ತಗಪ್ಪಡ -  
 ತ್ತಱುವಿ ನಿನ್ನು \* ಎನ್ನೈ ತ್ತದತ್ತಿ ಕೊಂಡು \* ಊಱುವುಂ ವಲ್ಲೈಯೇ (೮)

ಕಡಲೇ ! ಕಡಲೇ ! ಉನ್ನೈ ಕ್ಕಡೈಂದು \* ಕಲಕ್ಕುಱುತ್ತು \*  
 ಉಡಲುಳ್ ಪುಗುಂದು ನಿನ್ನು \* ಊಱಲ್ ಅಱುತ್ತವಱು \* ಎನ್ನೈಯುಂ  
 ಉಡಲುಳ್ ಪುಗುಂದು ನಿನ್ನು \* ಊಱಲ್ ಅಱುಕ್ಕಿನ್ಟ ಮಾಯಱು \* ಎ  
 ನಡಲೈಗಳ್ ಎಲ್ಲಾಂ \* ನಾಗಣೈಕ್ಕೇ ಶೆನ್ನುರೈತ್ತಿಯೇ (೯)

‡ನಲ್ಲ ಎ ತೋಲಿ !\* ನಾಗಣೈ ಮಿಶೈ ನಮ್ಬರರ್ \*  
 ಶೆಲ್ವರ್ ಪೆರಿಯರ್ \* ಶಿಱು ಮಾನಿಡವರ್ ನಾಂ ಶೆಯ್ದದೇ \*  
 ವಿಲ್ಲಿ ಪುದುವೈ \* ವಿಟ್ಟುಶಿತ್ತರ್ ತಂಗಳ್ ತೇವರೈ \*  
 ವಲ್ಲ ಪರಿಶು ವರುವಿಪ್ಪರೇಲ್ \* ಅದು ಕಾಂಡುಮೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ತಾಮುಗಕ್ಕುಂ ॥

ತಿರುವರಂಗತ್ತುಱೈ ಶೆಲ್ವನೈ ಕ್ಯಾಮುಱಲ್

‡ತಾಂ ಉಗಕ್ಕುಂ ತಂ ಕೈಯಿಲ್ \* ಶಂಗಮೇ ಪೋಲಾವೋ \*  
ಯಾಂ ಉಗಕ್ಕುಂ ಎಂಗೈಯಿಲ್ \* ಶಂಗಮುಂ ಎಂದಿಱೈಯೀರ್ ! \*  
ತೀ ಮುಗತ್ತು ನಾಗಣೈ ಮೇಲ್ \* ಶೇರುಂ ತಿರುವರಂಗರ್ \*  
ಆ ! ಮುಗತ್ತೈ ನೋಕ್ಕಾರ್ ಆಲ್ \* ಅಮ್ಮನೇ ! ಅಮ್ಮನೇ ! (೧)

ಎಱಿಲ್ ಉಡೈಯ ಅಮ್ಮನೈಮೀರ್ ! \* ಎೞ್ ಅರಂಗತ್ತಿೞ್ ಅಮುದರ್ \*  
ಕುಱಲ್ ಅಱಿಗರ್ ವಾಯ್ ಅಱಿಗರ್ \* ಕಣ್ ಅಱಿಗರ್ \* ಕೊಪ್ಪುಱಿಲ್  
ಎಱು ಕಮಲ ಪ್ಪೂ ಅಱಿಗರ್ \* ಎಂ ಮಾನಾರ್ \* ಎನ್ನುಡೈಯ  
ಕಱಲ್ ವಳೈಯೈ \* ತ್ತಾಮುಂ ಕಱಲ್ ವಳೈಯೇ ಆಕ್ಕಿನರೇ (೨)

‡ಪೊಂಗೋದಂ ಶೂೞ್ಂದ \* ಪುವನಿಯುಂ ವಿಣ್ ಉಲಗುಂ \*  
ಅಂಗಾದುಂ ಶೋರಾಮೇ \* ಆಳಿನ್ನ ಎಂ ಪೆರುಮಾೞ್ \*  
ಶೆಂಗೋಲ್ ಉಡೈಯ \* ತಿರುವರಂಗ ಚ್ಚೆಲ್ವನಾರ್ \*  
ಎಂಗೋಲ್ ವಳೈಯಾಲ \* ಇಡರ್ ತೀವರ್ ಆಗಾದೇ (೩)

ಮಚ್ಚಣಿ ಮಾಡ \* ಮದಿಳ್ ಅರಂಗರ್ ವಾಮನನಾರ್ \*  
ಪಚ್ಚೈ ಪ್ಪಶುೞ್ ತೇವರ್ \* ತಾಂ ಪಂಡು ನೀರ್ ಎಱ್ಱ \*  
ಪಿಚ್ಚೈ ಕ್ಕುಱೈ ಆಗಿ \* ಎನ್ನುಡೈಯ ಪೆಯ್ವಳೈ ಮೇಲ್ \*  
ಇಚ್ಚೈ ಉಡೈಯರೇಲ್ \* ಇ ತ್ತೆರುವೇ ಪೋದಾರೇ (೪)

**Attention:** Please note that the letters ಱ and ಱ denote ೞ and ೞ respectively, in Tamil. Also note that ಱ್ಱ sounds almost like ಱ್ಱು , ಱ್ಱೈ like ಱ್ಱೈ , and so on. The consonant-cluster ೞ is pronounced somewhere between ೞ and ೞ. It is, however, colloquially acceptable to pronounce the clusters ಱ್ಱ and ೞ as ತ್ತ and ೞ, respectively.

ಪೊಲ್ಲಾ ಕ್ಕುಱಳ್ ಉರುವಾಯ್ \* ಪೊಱ್ ಕೈಯಿಲ್ ನೀರ್ ಎಱ್ಱು \*  
 ಎಲ್ಲಾ ಉಲಗುಂ \* ಅಳಂದು ಕೊಂಡ ಎಂ ಪೆರುಮಾರ್ \*  
 ನಲ್ಲಾರ್ಗಳ್ ವಾಱುಂ \* ನಳಿರ್ ಅರಂಗ ನಾಗಣೈಯಾರ್ \*  
 ಇಲ್ಲಾದೋಂ ಕೈ ಪೊರುಳುಂ \* ಎಯ್ದುವಾರ್ ಒತ್ತುಳನೇ (೫)

ಕೈ ಪೊರುಳಳ್ ಮುನ್ನಮೇ \* ಕೈ ಕೊಂಡಾರ್ \* ಕಾವಿರಿ ನೀರ್  
 ಶೆಯ್ ಪ್ಪುರಳ ಓಡುಂ \* ತಿರುವರಂಗ ಚ್ಚೆಲ್ವನಾರ್ \*  
 ಎಪೊರುಟ್ಟುಂ ನಿನ್ನು \* ಆಕ್ಕುಂ ಎಯ್ದಾದು \* ನಾರ್ ಮಱ್ಚೈಯಿರ್  
 ಶೊಱ್ ಪೊರುಳಾಯ್ ನಿನ್ನಾರ್ \* ಎರ್ ಮೆಯ್ ಪೊರುಳುಂ ಕೊಂಡಾರೇ (೬)

ಉಣ್ಣಾದುಱಂಗಾದು \* ಒಲಿ ಕಡಲೈ ಊಡಱುತ್ತು \*  
 ಪ್ಪೆಣ್ ಆಕ್ಕೈ ಯಾಪ್ಪುಂಡು \* ತಾಂ ಉಱ್ ಪೇದೆಲ್ಲಾಂ \*  
 ತಿಣ್ಣಾರ್ ಮದಿಳ್ ಶೂಱ್ \* ತಿರುವರಂಗ ಚ್ಚೆಲ್ವನಾರ್ \*  
 ಎಣ್ಣಾದೇ ತಮುಡೈಯ \* ನನ್ನೈಗಳೇ ಎಣ್ಣವರೇ (೭)

‡ಪಾಶಿ ತೂತ್ತು ಕ್ಕಿಡಂದ \* ಪಾರ್ ಮಗಟ್ಟು \* ಪ್ಪಂಡೊರುನಾಳ್  
 ಮಾಶುಡಮ್ಬಿಲ್ ನೀರ್ ವಾರಾ \* ಮಾನಂ ಇಲಾ ಪ್ಪನಿಯಾಂ \*  
 ತೇಶುಡೈಯ ತೇವರ್ \* ತಿರುವರಂಗ ಚ್ಚೆಲ್ವನಾರ್ \*  
 ಪೇಶಿ ಇರುಪ್ಪನಗಳ್ \* ಪೇರ್ಕ್ಕವುಂ ಪೇರಾವೇ (೮)

ಕಣ್ಣಾಲಂ ಕೋಡಿತ್ತು \* ಕ್ಕನ್ನಿ ತನ್ನೈ ಕೈ ಪ್ಪಿಡಿಪ್ಪಾರ್ \*  
 ತಿಣ್ ಆರ್ಂದಿರುಂದ \* ಶಿಶುಬಾರ್ ತೇಶಱಿಂದು \*  
 ಅಣ್ಣಂದಿರುಕ್ಕವೇ \* ಆಂಗವಳೈ ಕೈ ಪ್ಪಿಡಿತ್ತು \*  
 ಪೆಣ್ಣಾಳರ್ ಪೇಣುಂ ಊರ್ \* ಪೇರುಂ ಅರಂಗಮೇ (೯)

‡ಶೆಮ್ಮೈ ಉಡೈಯ \* ತಿರುವರಂಗರ್ ತಾಂ ಪಣಿತ್ತು \*  
 ಮೆಯ್‌ಮೈ ಪ್ಪೆರು ವಾತ್ತೈ \* ವಿಟ್ಟುಶಿತ್ತರ್ ಕೇಟ್ಟಿರುಪ್ಪರ್ \*  
 ತಮ್ಮೈ ಉಗಪ್ಪಾರೈ \* ತ್ತಾಂ ಉಗಪ್ಪರ್ ಎನ್ನುಂ ಶೊಲ್ \*  
 ತಂ ಇಡೈಯೇ ಪೊಯ್ಯಾನಾಲ್ \* ಶಾದಿಪ್ಪಾರ್ ಆರ್ ಇನಿಯೇ ! (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಮುಱೈರುಂದೀರ್ ॥

“ಶೀದರನಿರುಂದುಱಿ ಚ್ಚೆಲುತ್ತುವೀರ್ ಎನ್ನೈ” ಎನ ಕ್ಕೋದೈ ತಮಕ್ಕು ಕ್ಕೂಱಿಯ  
ತುಣಿಬು

‡ಮುಱೈರುಂದೀರ್ಗಟ್ಟುಱಿಯಲಾಗಾ \*  
ಮಾದವರ್ ಎನ್ನದೋರ್ ಅನ್ನು ತನ್ನೈ \*  
ಉಱೈರುಂದೇನುಕ್ಕುರೈಪ್ಪದಲ್ಲಾಂ \*  
ಊಮೈಯರೋಡು ಶೆವಿಡರ್ ವಾತ್ತೈ \*  
ಪೆಱೈರುಂದಾಳೈ ಒಱಿಯವೇ ಪೋಯ್ \*  
ಪ್ಪೇತ್ತೋರು ತಾಯಿಲ್ ವಳರ್ಂದ ನಮ್ಮಿ \*  
ಮಱ್ ಪೋರುಂದಾಮಱ್ ಕಳಂ ಅಡೈಂದ \*  
ಮದುರೈ ಪ್ಪುಱತ್ತೆನ್ನೈ ಉಯ್ ತ್ತಿಡುಮಿನ್ (೧)

ನಾಣಿ ಇನಿ ಓರ್ ಕರುಮಂ ಇಲ್ಲೈ \*  
ನಾಲ್ ಅಯಲಾರುಂ ಅಱಿಂದೋಱಿಂದಾರ್ \*  
ಪಾಣಿಯಾದೆನ್ನೈ ಮರುಂದು ಶೆಯ್ದು \*  
ಪಂಡು ಪಂಡಾಕ್ಕ ಉಱುದಿರ್ ಆಗಿಲ್ \*  
ಮಾಣಿ ಉರುವಾಯ್ ಉಲಗಳಂದ \*  
ಮಾಯನೈ ಕ್ಕಾಣಿಲ್ ತಲೈ ಮಱಿಯುಂ \*  
ಆಣೈಯಾಲ್ ನೀರ್ ಎನ್ನೈ ಕ್ಕಾಕ್ಕ ವೇಂಡಿಲ್ \*  
ಆಯ್ಪ್ಪಾಡ್ಕೇ ಎನ್ನೈ ಉಯ್ ತ್ತಿಡುಮಿನ್ (೨)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱಿ sounds almost like ಱ್ರಿ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱಿ and ನ್ಱ್ರ as ತ್ರ and ನ್ಱ, respectively.

ತಂದೈಯುಂ ತಾಯುಂ ಉಱ್ಱಾರುಂ ನಿಱ್ಱು \*  
 ತನಿ ವಳಿ ಪೋಯಿನಾಳ್ ! ಎನ್ನುಂ ಶೋಲ್ಲು \*  
 ವಂದ ಪಿನ್ನೈ ಪ್ಪಳಿ ಕಾಪ್ಪರಿದು \*  
 ಮಾಯವ್ ವಂದುರು ಕ್ಕಾಟ್ಟುಗಿನ್ಱಾ \*  
 ಕೊಂದಳಂ ಆಕ್ಕಿ ಪ್ಪರಕ್ಕಳಿತ್ತು \*  
 ಕ್ಕುಱುಮ್ಬು ಶೆಯ್ವಾರ್ ಓರ್ ಮಗನೈ ಪ್ಪೆಱ್ಱು \*  
 ನಂದಗೋಬಾಲನ್ ಕಡೈ ತ್ತಲೈಕ್ಕೇ \*  
 ನಳ್ ಇರುಟ್ಟುಣ್ ಎನ್ನೈ ಉಯ್ ತ್ತಿಡುಮಿನ್ (ಒ)

ಅಂಗೈ ತ್ತಲತ್ತಿಡೈ ಆಳಿ ಕೊಂಡಾನ್ \*  
 ಅವನ್ ಮುಗತ್ತನ್ನಿ ವಿಳಿಯೇನ್ ಎನ್ನು \*  
 ಶೆಂಗಚ್ಚು ಕೊಂಡು ಕಣ್ ಆಡೈ ಆರ್ತ್ತು \*  
 ಚ್ಚಿಱು ಮಾನಿಡವರೈ ಕ್ಕಾಣಿಲ್ ನಾಣುಂ \*  
 ಕೊಂಗೈ ತ್ತಲಂ ಇವೈ ನೋಕ್ಕಿ ಕ್ಕಾಣೀರ್ \*  
 ಕೋವಿಂದನುಕ್ಕಲ್ಲಾಲ್ ವಾಯಿಲ್ ಪೋಗಾ \*  
 ಇಂಗುತ್ತೈ ವಾಳಿವೈ ಒಳಿಯವೇ ಪೋಯ್ \*  
 ಯಮುನೈ ಕ್ಕರೈಕ್ಕೆನ್ನೈ ಉಯ್ ತ್ತಿಡುಮಿನ್ (ಃ)

ಆಕ್ಕುಂ ಎನ್ನೋಯ್ ಇದಳಿಯಲಾಗಾದು \*  
 ಅಮ್ಮನೈಮೀರ್ ! ತುಱದಿ ಪ್ಪಡಾದೇ \*  
 ಕಾರ್ ಕ್ಕಡಲ್ ವಣ್ಣನ್ ಎನ್ನಾನ್ ಒರುವನ್ \*  
 ಕೈ ಕಂಡ ಯೋಗಂ ತಡವ ತ್ತಿರಂ \*  
 ನೀರ್ ಕ್ಕರೈ ನಿನ್ಱ ಕಡವೈ ಎಳಿ \*  
 ಕ್ಕಾಳಿಯನ್ ಉಚ್ಚಿಯಿಲ್ ನಟ್ಟಂ ಪಾಯ್ಂದು \*  
 ಪೋರ್ ಕ್ಕಳವಾಗ ನಿರುತ್ತಂ ಶೆಯ್ \*  
 ಪೋಯೈ ಕ್ಕರೈಕ್ಕೆನ್ನೈ ಉಯ್ ತ್ತಿಡುಮಿನ್ (ಞ)

ಕಾರ್ ತ್ತಣ್ ಮುಗಿಲುಂ ಕರುವಿಳೈಯುಂ \*  
 ಕಾಯಾ ಮಲರುಂ ಕಮಲ ಪ್ಪೂವುಂ \*  
 ಈರ್ತ್ತಿಡುಗಿನ್ಱನ ಎನ್ನೈ ವಂದಿಟ್ಟು \*  
 ಇರುಡೀ ಕೇಶನ್ ಪಕ್ಕಲ್ ಪೋಗೇ ಎನ್ನು \*

ವೇರ್ತು ಪ್ಪಶಿತ್ತು ವಯಿಱಶೈಂದು \*  
 ವೇಂಡಡಿಶಿಲ್ ಉಣ್ಣುಂ ಪೋದು \* ಈದೆನ್ನು  
 ಪಾತ್ತಿರುಂದು ನೆಡು ನೋಕ್ಕು ಕೊಳ್ಳುಂ \*  
 ಪತ್ತ ವಿಲೋಶನತ್ತುಯ್ ತ್ತಿಡುಮಿನ್ (೬)

ವಣ್ಣ ತಿರಿವುಂ ಮನಂಗುಱೈವುಂ \*  
 ಮಾನಂ ಇಲಾವೈಯುಂ ವಾಯ್ ವೆಳುಪ್ಪುಂ \*  
 ಉಣ್ಣಲ್ ಉಱಾವೈಯುಂ ಉಳ್ ಮೆಲಿವುಂ \*  
 ಓದ ನೀರ್ ವಣ್ಣ ಎನ್ನಾನ್ ಒರುವನ್ \*  
 ತಣ್ಣ ತುಱಾಯ್ ಎನ್ನುಂ ಮಾಲೈ ಕೊಂಡು \*  
 ಶೂಟ್ಟಿ ತ್ತಣಿಯುಂ \* ಪಿಲಮ್ಬನ್ ತನ್ನೈ  
 ಪ್ಪಣ್ ಆಱಿಯ ಪ್ಪಲದೇವನ್ ವೆನ್ನ \*  
 ಪಾಂಡಿ ವಡತ್ತೆನ್ನೈ ಉಯ್ ತ್ತಿಡುಮಿನ್ (೭)

ಕಱ್ಱಿನಂ ಮೇಯ್ ಕಿಲುಂ ಮೇಯ್ ಕ್ಕ ಪ್ಪೆಱ್ಱಾನ್ \*  
 ಕಾಡು ವಾಱ್ ಶಾದಿಯುಂ ಆಗ ಪ್ಪೆಱ್ಱಾನ್ \*  
 ಪಱ್ಱಿ ಉರಲಿಡೈ ಆಪ್ಪುಂ ಉಂಡಾನ್ \*  
 ಪಾವಿಗಾಳ್ ! ಉಂಗಳುಕ್ಕೇಚ್ಚು ಕೊಲೋ \*  
 ಕಱ್ಱಿನ ಪೇಶಿ ವಶವುಣಾದೇ \*  
 ಕಾಲಿಗಳ್ ಉಯ್ಯ ಮಱೈ ತಡುತ್ತು \*  
 ಕೊಱ್ಱಿ ಕ್ಕುಡೈಯಾಗ ಏಂದಿ ನಿನ್ನ \*  
 ಕೋವರ್ತ್ತನತ್ತೆನ್ನೈ ಉಯ್ ತ್ತಿಡುಮಿನ್ (೮)

ಕೂಟ್ಟಿಲ್ ಇರುಂದು ಕಿಳಿ ಎಪ್ಪೋದುಂ \*  
 ಕೋವಿಂದಾ ! ಕೋವಿಂದಾ ! ಎನ್ನಱೈಕ್ಕುಂ \*  
 ಊಟ್ಟು ಕೊಡಾದು ಶೆಱುಪ್ಪನ್ ಆಗಿಲ್ \*  
 ಉಲಗಳಂದಾನ್ ! ಎನ್ನುಯರ ಕ್ಕುವುಂ \*  
 ನಾಟ್ಟಿಲ್ ತಲೈ ಪ್ಪಱಿ ಎಯ್ಡಿ \* ಉಂಗಳ್  
 ನನ್ನೈ ಇಱಂದು ತಲೈ ಇಡಾದೇ \*  
 ಶೂಟ್ಟಿಯರ್ ಮಾಡಂಗಳ್ ಶೂಱ್ಂದು ತೋನ್ನುಂ \*  
 ತುವರಾಬದಿಕ್ಕೆನ್ನೈ ಉಯ್ ತ್ತಿಡುಮಿನ್ (೯)

‡ಮನ್ನು ಮದುರೈ ತೊಡಕ್ಕವಾಗ\*  
 ವಣ್ ತುವರಾಬದಿ ತೞ ಅಳವುಂ\*  
 ತನ್ನೈ ತ್ತಮರ್ ಉಯ್ತ್ತು ಪ್ಪೆಯ್ಯ ವೇಂಡಿ\*  
 ತ್ತಾಲ್ ಕುಱಲಾಳ್ ತುಣಿಂದ ತುಣಿವೈ\*  
 ಪೋ ಇಯಲ್ ಮಾಡಂ ಪೊಲಿಂದು ತೋನ್ನುಂ\*  
 ಪುದುವೈಯರ್ ಕೋ ವಿಟ್ಟುಶಿತ್ತೞ ಕೋದೈ\*  
 ಇೞ ಇಶೈಯಾಲ್ ಶೊನ್ನ ಶೆಂಜೊಲ್ ಮಾಲೈ\*  
 ಏತ್ತ ವಲ್ಲಾಕ್ಕಿಡಂ ವೈಗುಂದಮೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಕಣ್ಣ ನೆನ್ನುಂ ॥

ಕಣ್ಣ ಉಗಂದ ಪೊರುಳ್ಳೊಂಡು ಕಾದಲೋಯ್ ತಣಿಮಿನ್ ಎನಲ್

‡ಕಣ್ಣ ಎನ್ನುಂ ಕರುಂದೆಯ್ವುಂ \* ಕಾಟ್ಟಿ ಪ್ಪಿಱಿ ಕ್ಕಿಡಪ್ಪೇನೈ \*  
ಪುಣ್ಣಲ್ ಪುಳಿ ಪ್ಪೆಯ್ಪ್ಪಾಱ್ ಪೋಲ \* ಪ್ಪುಱಿಂ ನಿನ್ಪಿಱಿಗು ಪೇಶಾದೇ \*  
ಪೆಣ್ಣೆ ವರುತ್ತಂ ಅಱಿಯಾದ \* ಪೆರುಮಾನ್ ಅರೈಯಿಲ್ ಪೀದಗ  
ವಣ್ಣ ಆಡೈ ಕೊಂಡು \* ಎನ್ನೈ ವಾಟ್ಟಿಂ ತಣಿಯ ವಿಶೀರೇ (೧)

ಪಾಲ್ ಆಲಿಲೈಯಿಲ್ ತುಯಿಲ್ ಕೊಂಡ \*  
ಪರಮ್ ವಲೈ ಪ್ಪಟ್ಟಿರುಂದೇನೈ \*  
ವೇಲಾಲ್ ತುನ್ನಂ ಪೆಯ್ಪ್ಪಾಱ್ ಪೋಲ್ \*  
ವೇಂಡಿಱ್ಱಿಲ್ಲಾಂ ಪೇಶಾದೇ \*  
ಕೋಲಾಲ್ ನಿರೈ ಮೇಯ್ ತ್ತಾಯನಾಯ್ \*  
ಕ್ಕುಡಂದೈ ಕ್ಕುಡಂದ ಕುಡಂ ಆಡಿ \*  
ನೀಲಾರ್ ತಣ್ಣ ತುಱಾಯ್ ಕೊಂಡು \* ಎನ್  
ನೆಱ್ ಮೇ ಕುಱಲ್ ಮೇಲ್ ಶೂಟ್ಟೀರೇ (೨)

ಕಂಜೈ ಕ್ಕಾಯ್ಂದ ಕರು ವಿಲ್ಲಿ \* ಕಡೈ ಕ್ಕಣ್ ಎನ್ನುಂ ಶಿಱ್ಪೈ ಕೋಲಾಲ್ \*  
ನೆಂಜೂಡುರುವ ವೇವುಂಡು \* ನಿಲೈಯುಂ ತಳರ್ಂದು ನೈವೇನೈ \*  
ಅಂಜೇಲ್ ಎನ್ನಾನ್ ಅವನ್ ಒರುವನ್ \* ಅವನ್ ಮಾರ್ಬಣಿಂದ ವನಮಾಲೈ \*  
ವಂಜಿಯಾದೇ ತರುಮಾಗಿಲ್ \* ಮಾರ್ಬಿಲ್ ಕೊಣರ್ಂದು ಪುರಟ್ಟೀರೇ (೩)

**Attention:** Please note that the letters ಱಿ and ಱಿ denote ್ರ and ್ರ respectively, in Tamil. Also note that ಱ್ಱಿ sounds almost like ಱ್ಱಿ , ಱ್ಱಿ like ಱ್ಱಿ , and so on. The consonant-cluster ನ್ಱ is pronounced somewhere between ನ್ಱ and ನ್ಱ್ಱ. It is, however, colloquially acceptable to pronounce the clusters ಱ್ಱಿ and ನ್ಱ್ಱ as ತ್ಱ and ನ್ಱ, respectively.

ಆರೇ ಉಲಗತ್ತಾಱ್ಱುವಾರ್ \* ಆಯರ್ ಪಾಡಿ ಕವರ್ಂದುಣ್ಣುಂ \*  
 ಕಾರೇಱುಱಕ್ಕ ಉಱಕ್ಕುಂಡು \* ತಳರ್ಂದುಂ ಮುಱಿಂದುಂ ಕಿಡಪ್ಪೇನೈ \*  
 ಆರಾವಮುದಂ ಅನೈಯಾರ್ ತರ್ \* ಅಮುದ ವಾಯಿಲ್ ಊಱಿಯ \*  
 ನೀರ್ ತಾರ್ ಕೊಣರ್ಂದು ಪುಲರಾಮೇ \* ಪರುಕ್ಕಿ ಇಳೈಪ್ಪೈ ನೀಕ್ಕಿರೇ (೪)

ಅಱಿಲುಂ ತೊಱಿಲುಂ ಉರು ಕ್ಕಾಟ್ವಾರ್ \* ಅಂಜೇಲ್ ಎನ್ನಾರ್ ಅವರ್ ಒರುವರ್ \*  
 ತಱುವಿ ಮುಱುಗಿ ಪ್ಪುಗುಂದೆನ್ನೈ \* ಚ್ಚುಱ್ಱಿ ಚ್ಚುಱಿನ್ನು ಪೋಗಾನಾಲ್ \*  
 ತಱೈಯಿರ್ ಪೊಱಿಲ್ವಾಯ್ ನಿರೈ ಪ್ಪಿನ್ನೇ \* ನೆಡುಮಾಲ್ ಊದಿ ವರುಗಿನ್ನ \*  
 ಕುಱಿಲಿರ್ ತೊಳೈವಾಯ್ ನೀರ್ ಕೊನ್ನು \* ಕುಳಿರ ಮುಗತ್ತು ತ್ತಡವೀರೇ (೫)

ನಡೈ ಒನ್ನಿಲ್ಲಾ ಉಲಗತ್ತು \*  
 ನಂದಗೋಬರ್ ಮರ್ಗ್ ಎನ್ನುಂ \*  
 ಕೊಡಿಯ ಕಡಿಯ ತಿರುವಾಲಾಲ್ \*  
 ಕುಳಪ್ಪು ಕ್ಕೂಱು ಕೊಳಪ್ಪಟ್ಟು \*  
 ಪುಡೈಯುಂ ಪೆಯರಗಿಲ್ಲೇರ್ ನಾರ್ \*  
 ಪೋಟ್ಕು ಮಿದಿತ್ತ ಅಡಿಪ್ಪಾಟ್ಟಿಲ್ \*  
 ಪೊಡಿ ತ್ತಾರ್ ಕೊಣರ್ಂದು ಪೂಶೀರ್ಗಳ್ \*  
 ಪೋಗಾ ಉಯಿರ್ ಎರ್ ಉಡಮ್ಬೈಯೇ (೬)

ವೆಱ್ಱಿ ಕ್ಕರುಳ ಕೊಡಿಯಾರ್ ತರ್ \* ಮೀ ಮೀದಾಡಾ ಉಲಗತ್ತು \*  
 ವೆಱ್ಱಿ ವೆಱಿದೇ ಪೆಱ್ಱಿ ತಾಯ್ \* ವೇವ್ಬೇ ಆಗ ವಳತ್ತಾಳೇ \*  
 ಕುಱ್ಱುಂ ಅಱ್ಱು ಮುಲೈ ತನ್ನೈ \* ಕ್ಕುಮರ್ ಕೋಲ ಪ್ಪಣೈ ತ್ತೋಳೋಡು \*  
 ಅಱ್ಱು ಕುಱ್ಱುಂ ಅವೈ ತೀರ \* ಅಣೈಯ ಅಮುಕ್ಕಿ ಕ್ಕಟ್ಟೀರೇ (೭)

ಉಳೈ ಉರುಗಿ ನೈವೇನೈ \* ಉಳಳೋ ಇಲಳೋ ಎನ್ನಾದ \*  
 ಕೊಳೈ ಕೊಳೈ ಕ್ಕುಱುಮ್ಬನೈ \* ಕೋವತ್ತನನೈ ಕ್ಕಂಡಕ್ಕಾಲ್ \*  
 ಕೊಳ್ಳುಂ ಪರ್ಯ್ ಒನ್ನಿಲ್ಲಾದ \* ಕೊಂಗೈ ತನ್ನೈ ಕ್ಕಿಱಂಗೋಡುಂ \*  
 ಅಱೈ ಪ್ಪಱಿತ್ತಿಟ್ಟವರ್ ಮಾರ್ಬಿಲ್ ಎಱಿಂದು \* ಎರ್ ಅಱಲೈ ತೀವೇನೇ (೮)

ಕೊಮ್ಮೈ ಮುಲೈಗಳ್ ಇಡರ್ ತೀರ \*  
 ಕೋವಿಂದಱ್ಱೋರ್ ಕುಱ್ಱೀವಲ್ \*

ಇಮೈ ಪ್ಪಿಱವಿ ಶೆಯ್ಯಾದೇ \*  
 ಇನಿ ಪ್ಪೋಯ್ ಚ್ಚೆಯ್ಯುಂ ತವಂದಾನ್ ಎನ್ \*  
 ಶೆಯ್ಯೈ ಉಡೈಯ ತಿರುಮಾರ್ಬಿಲ್ \*  
 ಶೇರ್ತ್ತಾನೇಲುಂ ಒರು ಇಾನ್ನು \*  
 ಮೆಯ್ಯಮೈ ಶೋಲ್ಲಿ ಮುಗಂ ನೋಕ್ಕಿ \*  
 ವಿಡೈ ತಾನ್ ತರುಮೇಲ್ ಮಿಗ ನನ್ನೇ (೯)

‡ಅಲ್ಲಲ್ ವಿಳೈತ್ತ ಪೆರುಮಾನೈ \* ಆಯರ್ ಪಾಡಿಕ್ಕಣಿ ವಿಳಕ್ಕೈ \*  
 ವಿಲ್ಲಿ ಪುದುವೈ ನಗರ್ ನಮ್ಬಿ \* ವಿಟ್ಟುಶಿತ್ತನ್ ವಿಯನ್ ಕೋದೈ \*  
 ವಿಲ್ಲೈ ತ್ತೊಲೈತ್ತ ಪುರುವತ್ತಾಳ್ \* ವೇಟ್ಟೈ ಉಱ್ಱುಮಿಗ ವಿರುಮ್ಬುಂ \*  
 ಶೋಲೈ ತ್ತುದಿಕ್ಕ ವಲ್ಲಾರ್ಗಳ್ \* ತುನ್ನ ಕ್ಕಡಲುಳ್ ತುವಳಾರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||



ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಪಟ್ಟಿ ಮೇಯ್‌ಂದು ॥

ವಿರುಂದಾವನತ್ತೇ ಪರಂದಾಮನೈ ಕ್ಕಂಡಮೈ

‡ಪಟ್ಟಿ ಮೇಯ್‌ಂದೋರ್ ಕಾರೇಱು \* ಪಲದೇವಱ್ಕೋರ್ ಕೀಱ್ ಕ್ಕನ್ನಾಯ್ \*  
ಇಟ್ಟೀಱಿಟ್ಟು ವಿಳೈಯಾಡಿ \* ಇಂಗೇ ಪೋದ ಕ್ಕಂಡೀರೇ \*  
ಇಟ್ಟಿ ಮಾನ ಪಶುಕ್ಕಳೈ \* ಇನಿದು ಮಱಿತು ನೀರ್ ಊಟ್ಟಿ \*  
ವಿಟ್ಟು ಕ್ಕೊಂಡು ವಿಳೈಯಾಡ \* ವಿರುಂದಾ ವನತ್ತೇ ಕಂಡೋಮೇ (೧)

ಅನುಂಗ ಎನ್ನೈ ಪ್ಪಿರಿವು ಶೆಯ್ದು \* ಆಯರ್ ಪಾಡಿ ಕವರ್‌ಂದುಣ್ಣುಂ \*  
ಕುಣುಂಗು ನಾಱಿ ಕ್ಕುಟ್ಟೇಱ್ಱೈ \* ಕ್ಕೋವರ್ತ್ತನನೈ ಕ್ಕಂಡೀರೇ \*  
ಕಣಂಗಳೋಡು ಮಿನ್ ಮೇಗಂ \* ಕಲಂದಾಱ್ ಪೋಲ್ ವನಮಾಲೈ \*  
ಮಿನುಂಗ ನಿನ್ನು ವಿಳೈಯಾಡ \* ವಿರುಂದಾ ವನತ್ತೇ ಕಂಡೋಮೇ (೨)

ಮಾಲಾಯ್ ಪ್ಪಿಱಂದ ನಮ್ಮಿಯೈ \* ಮಾಲೇ ಶೆಯ್ಯುಂ ಮಣಾಳನೈ \*  
ಏಲಾ ಪ್ಪೊಯ್ಗ್ ಉರೈಪ್ಪಾನೈ \* ಇಂಗೇ ಪೋದ ಕ್ಕಂಡೀರೇ \*  
ಮೇಲಾಲ್ ಪರಂದ ವೆಯಿಲ್ ಕಾಪ್ಪಾನ್ \* ವಿನದೈ ಶಿಱುವನ್ ಶಿಱಗೆನ್ನುಂ \*  
ಮೇಲಾಪ್ಪಿನ್ ಕೀಱ್ ವರುವಾನೈ \* ವಿರುಂದಾ ವನತ್ತೇ ಕಂಡೋಮೇ (೩)

ಕಾರ್ ತ್ತನ್ ಕಮಲ ಕ್ಕಣ್ ಎನ್ನುಂ \* ನೆಡುಂಗಯಿಱು ಪಡುತ್ತಿ \* ಎನ್ನೈ  
ಈರ್ತ್ತ ಕ್ಕೊಂಡು ವಿಳೈಯಾಡುಂ \* ಈಶನ್ ತನ್ನೈ ಕ್ಕಂಡೀರೇ \*  
ಪೋರ್ತ್ತ ಮುತ್ತಿನ್ ಕುಪ್ಪಾಯ \* ಪುಗರ್ ಮಾಲ್ ಯಾನೈ ಕ್ಕನ್ನೇ ಪೋಲ್ \*  
ವೇರ್ತ್ತ ನಿನ್ನು ವಿಳೈಯಾಡ \* ವಿರುಂದಾ ವನತ್ತೇ ಕಂಡೋಮೇ (೪)

**Attention:** Please note that the letters ಱಿ and ಱಿ denote ್ರ and ್ರ respectively, in Tamil. Also note that ಱ್ಱಿ sounds almost like ಱ್ಱಿ, ಱ್ಱಿ like ಱ್ಱಿ, and so on. The consonant-cluster ಱ್ಱಿ is pronounced somewhere between ಱ್ಱಿ and ಱ್ಱಿ. It is, however, colloquially acceptable to pronounce the clusters ಱ್ಱಿ and ಱ್ಱಿ as ತ್ತ and ಱ್ಱಿ, respectively.

‡ಮಾದವ್ ಎವ್ ಮಣಿಯಿನ್ನೈ \* ವಲೈಯಿಲ್ ಪಿಱ್ಚೈತ್ತ ಪನ್ನಿ ಪೋಲ್ \*  
 ಏದುಂ ಒನ್ನುಂ ಕೊಳ ತ್ತಾರಾ \* ಈಶ್ವ ತನ್ನೈ ಕ್ಕಂಡೀರೇ \*  
 ಪೀದಗ ಆಡೈ ಉಡೈ ತಾಱಿ \* ಪೈರುಂಗಾರ್ ಮೇಗ ಕ್ಕನ್ನೇ ಪೋಲ್ \*  
 ವೀದಿ ಆರ ವರುವಾನ್ನೈ \* ವಿರುಂದಾ ವನತ್ತೇ ಕಂಡೋಮೇ (೫)

ತರುಮಂ ಅಱಿಯಾ ಕ್ಕುಱುಪ್ಪುನ್ನೈ \* ತ್ತೈ ಕೈ ಚ್ಚಾಂಱಗಂ ಅದುವೇ ಪೋಲ್ \*  
 ಪುರುವ ವಟ್ಟಂ ಅಱಿಯ \* ಪೋರುತ್ತಂ ಇಲಿಯೈ ಕ್ಕಂಡೀರೇ \*  
 ಉರುವು ಕರಿದಾಯ್ ಮುಗಂ ಶೆಯ್ನಾಯ್ \* ಉದಯ ಪ್ಪರುಪ್ಪದತ್ತಿ ಮೇಲ್ \*  
 ವಿರಿಯುಂ ಕದಿರೇ ಪೋಲ್ ವಾನ್ನೈ \* ವಿರುಂದಾ ವನತ್ತೇ ಕಂಡೋಮೇ (೬)

ಪೋರುತ್ತಂ ಉಡೈಯ ನಮ್ಮಿಯೈ \* ಪ್ಪುಱಂ ಪೋಲ್ ಉಳ್ಳುಂ ಕರಿಯಾನ್ನೈ \*  
 ಕರುತ್ತೈ ಪ್ಪಿಱ್ಚೈತ್ತು ನಿನ್ಱ \* ಅಕ್ಕರು ಮಾ ಮುಗಿಲೈ ಕ್ಕಂಡೀರೇ \*  
 ಅರುತ್ತಿ ತ್ತಾರಾ ಕಣಂಗಳಾಲ್ \* ಆರ ಪೈರುಗು ವಾನಂ ಪೋಲ್ \*  
 ವಿರುತ್ತಂ ಪೆರಿದಾಯ್ ವರುವಾನ್ನೈ \* ವಿರುಂದಾ ವನತ್ತೇ ಕಂಡೋಮೇ (೭)

ವೆಳಿಯ ಶಂಗೊನ್ನುಡೈಯಾನ್ನೈ \*  
 ಪ್ಪೀದಗ ಆಡೈ ಉಡೈಯಾನ್ನೈ \*  
 ಅಳಿ ನನ್ನುಡೈಯ ತಿರುಮಾಲೈ \*  
 ಆಱಿಯಾನ್ನೈ ಕ್ಕಂಡೀರೇ \*  
 ಕಳಿ ವಂಡೆಂಗುಂ ಕಲಂದಾಱ್ ಪೋಲ್ \*  
 ಕಮಲ್ ಪೂಂಗುಱಲ್ ತಡ್ಡ ತೋಳ್ ಮೇಲ್ \*  
 ಮಿಳಿರ ನಿನ್ನು ವಿಳೈಯಾಡ \*  
 ವಿರುಂದಾ ವನತ್ತೇ ಕಂಡೋಮೇ (೮)

‡ನಾಟ್ಟೈ ಪ್ಪಡೈ ಎನ್ನಯ್ ಮುದಲಾ ತ್ತಂದ \* ನಳಿರ್ ಮಾ ಮಲರ್ ಉಂದಿ \*  
 ವೀಟ್ಟೈ ಪ್ಪಣ್ಣಿ ವಿಳೈಯಾಡುಂ \* ವಿಮಲ್ ತನ್ನೈ ಕ್ಕಂಡೀರೇ \*  
 ಕಾಟ್ಟೈ ನಾಡಿ ತ್ತೇನುಗನುಂ \* ಕಳಿಱುಂ ಪುಳ್ಳುಂ ಉಡ್ಡ ಮಡಿಯ \*  
 ವೇಟ್ಟೈ ಆಡಿ ವರುವಾನ್ನೈ \* ವಿರುಂದಾ ವನತ್ತೇ ಕಂಡೋಮೇ (೯)

‡ಪರ್ವ ತಾಳ್ ಕಳಿಱುಕ್ಕರುಳ್ ಶೆಯ್ \*  
 ಪರಮ್ ತನ್ನೈ \* ಪಾರಿ ಮೇಲ್

ವಿರುಂದಾ ವನತ್ತೇ ಕಂಡಮೈ \*  
ವಿಟ್ಟುಶಿತ್ತರ್ ಕೋದೈ ಶೋಲ್ \*  
ಮರುಂದಾಂ ಎನ್ನು ತಂ ಮನತ್ತೇ \*  
ವೈತ್ತು ಕ್ಕೊಂಡು ವಾಱ್‌ವಾರ್ಗಳ್ \*  
ಪೆರ್ರು ತಾಳ್ ಉಡೈಯ ಪಿರಾರ್ ಅಡಕ್ಕೀಱ್ \*  
ಪಿರಿಯಾದೆನ್ನುಂ ಇರುಪ್ಪಾರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||